

UNIVERSAL
LIBRARY

OU_198265

UNIVERSAL
LIBRARY

OSMANIA UNIVERSITY LIBRARY

Call No. ^{K841}
H47M Accession No. K1276

Author ^{కొండ్ల}
Title ^{సూర్యుని బిరుదులు}
1931

This book should be returned on or before the date last marked below.

ಶಿವಾನುಭವ ಗ್ರಂಥಮಾಲಾ ನಂ|| ೩

ಮಹಾದೇವಿಯುಕ್ತನ ವಚನಗಳು.

ಸಂಪಾದಕರು

ರಾ|| ಸಾ|| ಫ. ಗು. ಹಳಕಟ್ಟಿ.

ಬಿ. ಏ. ಎಲ್. ಎಲ್. ಬಿ. ವಿಜಾಪುರ.

ಬೆಲೆ ೬ ಆಣೆ.

(ಈ ಗ್ರಂಥದ ಸ್ವಾಮಿತ್ವವು ಕಾದಿದಲ್ಲಟ್ಟಿಬೆ)

ಇದನ್ನು ವಿಜಾಪುರದಲ್ಲಿ
ರಾ|| ಸಾ|| ಫ. ಗು. ಹಳಕಟ್ಟೆ ಇವರು ತಮ್ಮ
“ಹಿತಚಿಂತಕ ಪ್ರಿಂಟಿಂಗ್ ಪ್ರೆಸ್ಸಿ” ನಲ್ಲಿ ಮುದ್ರಿಸಿದರು.
ಮತ್ತು ಅವರು ವಿಜಾಪುರದಲ್ಲಿ
ಉಪಲಿ ಬುರುಜದ ಹತ್ತರ ತಮ್ಮ ೧೬೨೦ (ಅ) ನೇ ಮನೆಯಲ್ಲಿ
ಪ್ರಕಟಿಸಿದರು.



ಸರಸ್ವತೀ. ಘ. ಹಳಕಟ್ಟಿ.

|| ೬೦ ||

ಶಿವಾನುಭವವನ್ನು
ಆತ್ಮಂತವಾಗಿ ಪ್ರೀತಿಸುತ್ತಿವೆ
ನನ್ನ ಮಗಳು
ಸರಸ್ವತಿಗೆ
ಅರ್ಪಣೆ.

ಪ್ರಸ್ತಾವನೆ.

(೧ ನೇ ಅಧ್ಯಾಯ)

ಪೂರ್ವ ಕಾಲದ ಶಿವಶರಣರ ವಚನಗಳು ಬಹುಶಃ ಸಮಗ್ರವಾಗಿ ಎಲ್ಲಿಯೂ ಒತ್ತಟ್ಟಿಗೆ ಸಿಗುವದಿಲ್ಲ. ಅವು ಬೇರೆ ಬೇರೆ ವಚನ ಸಂಗ್ರಹಗಳಲ್ಲಿ ಖಂಡಶಃ ದೊರೆಯುತ್ತವೆ. ಆದ್ದರಿಂದ ಈ ವಚನಗಳನ್ನು ಇಂಥ ಸಂಗ್ರಹಗಳೊಳಗಿಂದ ಆರಿಸಿ ಬೇರೆ ತೆಗೆದು ಆಯಾ ವಚನಕಾರರ ಗ್ರಂಥಗಳನ್ನು ರಚಿಸಬೇಕಾಗುತ್ತದೆ. ಈಗ ನಾನು ವಾಚಕರ ಮುಂದೆ ಇಟ್ಟ ಮಹಾದೇವಿಯಕ್ಕನ ವಚನ ಗ್ರಂಥವು ಈ ಪ್ರಕಾರ ರಚಿಸಲ್ಪಟ್ಟಿದ್ದಾಗಿದೆ. ನನಗೆ ದೊರೆದ ೧೨ ವಚನ ಸಂಗ್ರಹಗಳೊಳಗಿನ ವಚನಗಳನ್ನು ಬೇರೆ ತೆಗೆದು ಅವು ಈ ಗ್ರಂಥದಲ್ಲಿ ಸೇರ್ಪಡಿಸಲ್ಪಟ್ಟಿವೆ. ವಚನ ಸಂಗ್ರಹಗಳಲ್ಲಿ ಈ ವಚನಗಳು ಯಾವ ವಿಷಯಕ್ಕನುಸಾರವಾಗಿಯೂ ಇರದೆ ಅತ್ಯಂತ ಅಸ್ವನಸ್ಥಿತವಾಗಿ ದೊರಕುತ್ತವೆ. ಆದರೆ ಇವೆಲ್ಲವುಗಳನ್ನು ಒತ್ತಟ್ಟಿಗೆ ಕೂಡಿಸಿ ಯಾವ ಪದ್ಧತಿಯ ಮೇರೆಗೆ “ವಚನಶಾಸ್ತ್ರಸಾರಗ್ರಂಥ” ವನ್ನು ರಚಿಸಿರುವೆನೋ ಅದೇ ಮಾದರಿಯ ಮೇಲೆ ಈ ವಚನಗಳನ್ನು ವಿಷಯಾನುಸಾರವಾಗಿ ಕ್ರಮಪಡಿಸಲು ಯತ್ನಿಸಿದ್ದೇನೆ.

ಮಹಾದೇವಿಯಕ್ಕನ ನಿಜವಾದ ಚರಿತ್ರೆಯು ಇನ್ನೂ ಪೂರ್ಣವಾಗಿ ಶೋಧಿಸಲ್ಪಟ್ಟಿಲ್ಲ. ಚಾಮರಸನು ತನ್ನ ಪ್ರಭುಲಿಂಗ ಲೀಲೆಯಲ್ಲಿ ಈಕೆಯ ಬಗ್ಗೆ ಕೆಲವು ವೃತ್ತಾಂತವನ್ನು ಕೊಟ್ಟಿದ್ದಾನೆ. ಆದರೆ ಮೇಲಿಂದ ತಿಳಿಯುವದೇನೆಂದರೆ, ಈಕೆಯ ತಂದೆಯ ಹೆಸರು ವಿಮಲ ಮತ್ತು ತಾಯಿಯ ಹೆಸರು ಸುಮತಿ. ಇವರು ದಕ್ಷಿಣ ದೇಶದಲ್ಲಿರುವ ಉಡುತಡಿ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆ ಗ್ರಾಮದಲ್ಲಿ ಕೌಶಿಕನೆಂಬ ಜೈನ ಅರಸನು ಆಳುತ್ತಿದ್ದನು. ಅವನು ಒಂದು ದಿವಸ ಮಹಾದೇವಿಯಕ್ಕನನ್ನು ಅಕಸ್ಮಾತ್ತಾಗಿ ನೋಡಲಾಗಿ

ಆಕೆಗೆ ಮೋಹಿತನಾಗಿ ಆಕೆಯನ್ನು ಲಗ್ನವಾಗಲು ಇಚ್ಛಿಸಿದನು. ಆದರೆ ವೀರಶೈವರಾಗಿದ್ದ ಆಕೆಯ ತಂದೆತಾಯಿಗಳು ಇದಕ್ಕೆ ಒಪ್ಪಲಿಲ್ಲ. ಆಗ ಮಹಾದೇವಿಯಕ್ಕನು ರಾಜನಿಂದ ತನ್ನ ತಂಪೆ ತಾಯಿಗಳಿಗೆ ಇದರಿಂದ ಏನಾದರೂ ತೊಂದರೆ ಸಂಭವಿಸಿತೆಂದು ತಿಳಿದು, ಇದನ್ನು ಉಪಾಯದಿಂದ ದೂರ ಮಾಡಲು ಉದ್ದೇಶಿಸಿ, ಅರಸನ ಅರಮನೆಗೆ ಹೋಗಲಿಕ್ಕೆ ಸಿದ್ಧಳಾದಳು. ಮಹಾದೇವಿಯಕ್ಕನು ಅರಸನನ್ನು ಅಲ್ಲಿ ಕಂಡ ಕಾಲಕ್ಕೆ ತನ್ನ ಒಂದು ಪ್ರತಿಜ್ಞೆಯನ್ನು ಪೂರೈಸಿದರೆ ಮದುವೆಯಾಗುವೆನೆಂದು ಅವನಿಗೆ ಹೇಳಿದಳು. ಅದಕ್ಕೆ ಅರಸನು ಒಪ್ಪಿದನು. ಆಗ ಮಹಾದೇವಿಯಕ್ಕನು ನೀನು ವೀರಶೈವ ದೀಕ್ಷೆಯನ್ನು ಹೊಂದಿದರೆ ನಿನ್ನನ್ನು ವರಿಸುವೆನೆಂದು ಹೇಳಿದಳು. ಇದಕ್ಕೆ ಕೌಶಿಕನು ಒಪ್ಪಲಿಲ್ಲ. ಆಗ ಮಹಾದೇವಿಯಕ್ಕನು ಆಜನ್ಮ ಯಾರನ್ನೂ ವರಿಸಲಾರೆನೆಂದು ಪ್ರತಿಜ್ಞೆಯನ್ನು ಮಾಡಿ, ಕೌಶಿಕ ರಾಜನ ಐಶ್ವರ್ಯಾತಿಶಯಗಳನ್ನು ನಿರಾಕರಿಸಿದಳು. ಆಕೆಯ ಈ ತೀಜಃಸುಂಜವಾದ ವರ್ತನೆಗೆ ಅರಸನು ಅಶ್ಚರ್ಯ ಚಕಿತನಾದನು. ಆಗ ಅವನ ವಿಷಯ ವಾಸನೆಯು ಅಡಗಿತು. ಮತ್ತು ಆಕೆಗೆ ಕೈ ಹಚ್ಚಲು ಹಿಂದೆಗಡನು. ಆಗ ಮಹಾದೇವಿಯಕ್ಕನು ತನ್ನ ಬಂಧು ಬಳಗವನ್ನೂ ಐಶ್ವರ್ಯವನ್ನೂ ತೊರೆದು ಧರ್ಮಾಸಕ್ತಳಾಗಿ ಕಲ್ಯಾಣನಗರಕ್ಕೆ ಬಸವೇಶ್ವರನಿದ್ದಲ್ಲಿಗೆ ಹೊರಟಳು. ಆಕೆಯು ಕಲ್ಯಾಣವನ್ನು ಸೇರಿ ಬಸವೇಶ್ವರನ ಜೊತೆಯಲ್ಲಿಯೇ ಕಾಲಕಳೆಯಲಾರಂಭಿಸಿದಳು. ಅಲ್ಲಿ ಬಸವೇಶ್ವರನ ಶಿವಾನುಭವ ಮಂಟಪದಲ್ಲಿ ಶಿವಶರಣರೊಂದಿಗೆ ಆಕೆಯು ತನ್ನ ಉಚ್ಚತಮ ವಿಚಾರಗಳನ್ನು ಪ್ರಕಟಮಾಡುತ್ತಿದ್ದಳು. ಇದರಿಂದ ಮಹಾದೇವಿಯಕ್ಕನು ಎಲ್ಲರಲ್ಲಿಯೂ ಅತ್ಯಂತ ಪೂಜ್ಯತೆಯನ್ನು ಹೊಂದಿದಳು. ಈ ಸಂಗತಿಯು ಚನ್ನಬಸವೇಶ್ವರನ ಕೆಳಗಿನ ವಚನದಿಂದ ಸ್ಪಷ್ಟವಾಗಿ ಕಂಡು ಬರುವಂತಿ ಇದೆ.

“ಅಜಕೋಟಿ ವರುಷದವರೆಲ್ಲರೂ ಹಿರಿಯರೆ? ಹುತ್ತರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೆ? ನಡುಮುರಿದು, ತಲೆ ನಡುಗಿ, ನೆರತೆರೆ ಹೆಚ್ಚಿ, ಮತಿಗೆಟ್ಟು, ಒಂದನಾಡ ಹೋಗಿ ಒಂಬತ್ತನಾಡುವ ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವರಿದು, ಘನವ ಬೆರಿಸಿ, ಹಿರಿದು ಕಿರಿದೆಂಬ ಭೇದವ ಮರೆದು ಕೂಡಲ ಚನ್ನಸಂಗಯ್ಯನಲ್ಲಿ ಬೆರಿಸಿ ಬೇರಿಲ್ಲದಿತ್ತು ಹಿರಿಯತನ ನಮ್ಮ ಮಹಾದೇವಿಯಕ್ಕನಿಗಾಯಿತ್ತು”

ಬಸವೇಶ್ವರನ ಕಾಲಕ್ಕೆ ಶಿವಶರಣರು ಅಸಂಖ್ಯ ವಚನಗಳನ್ನು ರಚಿಸಿ ಧರ್ಮ ಪ್ರಸಾರವನ್ನು ಮಾಡಿದ್ದಾರೆ. ಅದರಂತೆಯೇ ಮಹಾದೇವಿಯಕ್ಕನೂ ಅನೇಕ ವಚನಗಳನ್ನು ರಚಿಸಿದ್ದಾಳೆ. ಇವು ಎಷ್ಟು, ಶ್ರೇಷ್ಠ ತರದ ವಿರುತ್ತವೆಂಬುದು ನಾನು ಪ್ರಸಿದ್ಧಿಸಿದ ಈಗಿನ ಗ್ರಂಥ ದಿಂದ ತಿಳಿದು ಬರುವಂತೆ ಇದೆ. ಇವು ಅತ್ಯಂತ ಮಧುರವೂ, ಭಾವ ಗರ್ಭಿತವೂ ಆಗಿರುತ್ತವೆ. ಇವುಗಳ ಮಹತ್ವವನ್ನು ಚನ್ನಬಸವೇಶ್ವರನು ಕೆಳಗೆ ಬರೆದ ಮೇರೆಗೆ ವರ್ಣಿಸಿದ್ದಾನೆ.

“ಅದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ, ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ, ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ, ಅಜಗಣ್ಣನ ಐದು ವಚನಕ್ಕೆ ಕೂಡಲ ಚನ್ನ ಸಂಗಯ್ಯನಲ್ಲಿ ಮಹಾದೇವಿಯಕ್ಕನುಗಳ ಒಂದು ವಚನ ಕಾಣಾ ಸಿದ್ಧರಾಮಯ್ಯ”

ಈ ಮೇರೆಗೆ ಮಹಾದೇವಿಯಕ್ಕನು ಬಸವೇಶ್ವರನು ಕಲ್ಯಾಣದಲ್ಲಿ ಇರುವ ವರೆಗೂ ಅವನಲ್ಲಿಯೇ ಇದ್ದಳು. ಮುಂದೆ ವೀರಶೈವರಿಗೂ ಜೈನರಿಗೂ ಕಲಹವು ಉಂಟಾಗಲು ಶರಣರ ಒಂದು ತಂಡವು ಉಳಿವೆಯ ಕಡೆಗೆ ಹೋಯಿತು. ಮತ್ತೊಂದು ತಂಡವು ಶ್ರೀಶೈಲ ಮಲ್ಲಿಕಾರ್ಜುನನ ಕಡೆಗೆ ತೆರಳಿತು. ಆಗ ಮಹಾದೇವಿಯಕ್ಕನು ಅಲ್ಲಮ ಪ್ರಭುವಿನೊಡನೆ ತನ್ನ ಇಷ್ಟ ದೇವತೆಯಾದ ಶ್ರೀಶೈಲ ಮಲ್ಲಿಕಾರ್ಜು

ನನ ಕಡೆಗೆ ಹೋದಳು. ಮತ್ತು ಅಲ್ಲಿ ಕದಲಿಯ ಬನದಲ್ಲಿ ಶಿವಸಾಯು ಜ್ಯವನ್ನು ಹೊಂದಿದಳು.

ಯಾರಲ್ಲಾದರೂ ಮಹಾದೇವಿಯಕ್ಕನ ವಚನಗಳಿದ್ದರೆ, ಅವರು ಅವುಗಳನ್ನು ನಮ್ಮ ಕಡೆಗೆ ಕಳಿಸಿದಲ್ಲಿ ಅವುಗಳನ್ನು ಈ ಗ್ರಂಥದ ೨ನೇ ಆವೃತ್ತಿಯಲ್ಲಿ ಸೇರಿಸುವೆವು. ಈ ಪ್ರಕಾರ ಅವರು ಈ ಮಹಾತ್ಮ್ಯಳ ವಿಚಾರಗಳನ್ನು ಪ್ರಕಟ ಮಾಡುವ ಕಾರ್ಯದಲ್ಲಿ ಸಹಾಯಕರಾಗಬೇಕೆಂದು ಪ್ರಾರ್ಥಿಸುತ್ತೇವೆ.

ವಿಜಾಪುರ

ತಾ|| ೨೨-೨-೨೬

ಫ. ಗು. ಹ.

ಪ್ರಸ್ತಾವನೆ.

→*←

(ಎರಡನೇ ಆವೃತ್ತಿ)

ನಾವು ಮಹಾದೇವಿಯಕ್ಕನ ವಚನಗಳ ೧ ನೇ ಆವೃತ್ತಿಯನ್ನು ಶಿವಾನುಭವ ಪತ್ರಿಕೆಯ ದ್ವಾರಾ ಮೊದಲು ಪ್ರಸಿದ್ಧಿಸಿದ್ದೆವು. ಈ ವಚನಗಳು ಬಹು ಸುಂದರವಾದವುಗಳೆಂಬುದನ್ನು ನಾವು ಪಾಠಕರಿಗೆ ಹೇಳುವುದು ಅವಶ್ಯವಿಲ್ಲ. ಇವು ಎಲ್ಲ ಸ್ತ್ರೀಮರುಷರಿಗೂ ಆಜಾಲ ವೃದ್ಧರಿಗೂ ಬಹು ಉಪಯುಕ್ತವೂ ಶ್ರೇಷ್ಠ ಮನೋಭಾವಗಳನ್ನು ಬೀರುವಂಥವೂ ಇರುತ್ತವೆ. ಆದುದರಿಂದ ಈ ಗ್ರಂಥದ ೨ ನೇ ಆವೃತ್ತಿಯನ್ನು ನಾವು ಈಗ ಹೊರಪಡಿಸಲು ಪ್ರಯತ್ನಿಸಿದ್ದೇವೆ. ಈ ಆವೃತ್ತಿಯು ಮೊದಲಿನ ಆವೃತ್ತಿಯಂತೆಯೇ ಇದ್ದು ಇದರಲ್ಲಿ ನಾವು ಯಾವ ಹೆಚ್ಚು ಕಡಿಮೆಗಳನ್ನು ಮಾಡಿರುವುದಿಲ್ಲ. ಈ ಆವೃತ್ತಿಯಾದರೂ ಲೋಕಾದರಕ್ಕೆ ಪಾತ್ರವಾಗುವದೆಂದು ಭಾವಿಸಿದ್ದೇವೆ.

ವಿಜಾಪುರ

ತಾ. ೪-೬-೧೯೩೧

ಫ. ಗು. ಹಳಕಟ್ಟಿ

ಪ್ರಕಾಶಕ.

ನುಹಾದೇವಿಯುಕ್ತನ
ವಚನಗಳು.

ಮಹಾದೇವಿಯುಕ್ತನ ವಚನಗಳು.

ಪರಮಾತ್ಮನ ಸ್ವರೂಪು.

೧. ಈಳೆ ನಿಂಬೆ ಮಾವು ಮಾದಲಕ್ಕೆ ಹುಳಿನೀರನೆರೆದವ ರಾರಯ್ಯಾ! ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿನೀರನೆರೆದ ವರಾರಯ್ಯಾ! ಕಳವೆ ಶಾಲಿಗೆ ಓಗರದ ಉದಕವನೆರೆದವರಾರಯ್ಯಾ! ಮರುಗ ಮಲ್ಲಿಗೆ ಪಚ್ಚೆಗೆ ಪರಿಮಳದುದಕವ ನೆರೆದವರಾರಯ್ಯಾ! ಇಂತೀ ಜಲವು ಒಂದೆ, ನೆಲವು ಒಂದೆ, ಆಕಾಶವು ಒಂದೆ. ಒಂದೇ ಜಲವು ಹಲವು ದ್ರವ್ಯಗಳ ಕೂಡಿ ತನ್ನ ಪರಿಬೇರಾಗಿ ಹಾಗೆ, ಎನ್ನ ದೇವ ಚನ್ನ ಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿ ಕೊಂಡಿದರ್ಲೇನು, ತನ್ನ ಪರಿಬೇರೆ.

ಈಳೆ= ಕಿತ್ತಳೆ ಅಥವಾ ಕಂಚಿ. ಗಿಡ, ಮಾದಲ= ಮಾದಾಳದ ಗಿಡ, ನಾರಿವಾಳ= ತೆಂಗು, ಶಾಲಿ= ಬತ್ತ, ಓಗರ= ಅನ್ನ.

೨. ನೆಲದ ಮರೆಯ ನಿಧಾನದಂತೆ, ಫಲದ ಮರೆಯ ರುಚಿ ಯಂತೆ, ಸಿಲೆಯ ಮರೆಯ ಹೇಮದಂತೆ, ತಿಲದ ಮರೆಯ ತೈಲ ದಂತೆ, ಭಾವದ ಮರೆಯ ಬ್ರಹ್ಮವಾಗಿಪ್ಪ ಚನ್ನ ಮಲ್ಲಿಕಾರ್ಜುನನ ನಿಲವನಾರು ಅರಿಯಬಾರದು.

ನಿಧಾನ= ಪ್ರವೃತ್ತಿ.

೩. ನೆಲದ ಮರೆಯ ನಿಕ್ಷೇಪದಂತೆ, ಸಿಲೆಯ ಮರೆಯ ಕನ ಕದಂತೆ, ತಿಲದ ಮರೆಯ ತೈಲದಂತೆ, ಮರದ ಮರೆಯ ತೇಜ ದಂತೆ, ಭಾವದ ಮರೆಯ ಬ್ರಹ್ಮವಾಗಿಪ್ಪ ಚನ್ನ ಮಲ್ಲಿಕಾರ್ಜುನನ ನಿಲವ ನರಿಯಬಾರದು.

ನಿಕ್ಷೇಪ= ಪ್ರವೃತ್ತಿ.

೪. ವನವೆಲ್ಲ ನೀವೆ. ವನದೊಳಗಣ ದೇವತರುವೆಲ್ಲ ನೀವೆ. ತರುವಿನೊಳಗಾಡುವ ಬಗ ಮೃಗವೆಲ್ಲ ನೀವೆ. ಚನ್ನಮಲ್ಲಿಕಾರ್ಜುನ ಸರ್ವಭರಿತನಾಗಿ ಎನಗೆ ಮುಖದೋರ.

ಬಗ = ಪಕ್ಷಿ.

೫. ತನ್ನ ವಿನೋದಕ್ಕೆ ತಾನೇ ಸೃಷ್ಟಿಸಿದ ಸಕಲ ಪ್ರಪಂಚ ವನು. ತನ್ನ ವಿನೋದಕ್ಕೆ ತಾನೇ ತಿರುಗಿಸಿದ ಅನಂತ ದುಃಖಂಗಳಲ್ಲಿ. ಇಂತೆನ್ನ ಚನ್ನಮಲ್ಲಿಕಾರ್ಜುನ ದೇವನೆಂಬ ಪರಶಿವನು ತನ್ನ ಜಗದ್ವಿಲಾಸ ಸಾಕಾದಡಿ ಮತ್ತೆ ತಾನೇ ಪರಿವನದರ ಮಾಯಾಪಾಶವನು.

ಪರಿ = ಪರಿ, ನಾಶಮಾಡು.

೬. ಅಂದಿನೆಂದರೆ ಅರಿಯಬಾರದು ನೋಡಾ! ಘನಕ್ಕೆ ಘನ ತಾನೆ ನೋಡಾ! ಚನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ ಪೋಡೆನು.

ಸಂಸಾರ ಹ್ಯೇಯ.

೧. ತೆರಣಿಯ ಹುಳು ತನ್ನ ಸ್ನೇಹದಲ್ಲಿ ಮನೆಯ ಮಾಡಿ, ತನ್ನ ನೂಲು ತನ್ನ ಸುತ್ತಿಸಾವ ತೆರನಂತೆ, ಮನಬಂದುದ ಬಯಸಿ ಬೇವುತ್ತಿದ್ದೇನೆ, ಆಯ್ಯ! ಎನ್ನ ಮನದ ದುರಾಶೆಯ ಮಾಡಿಸಿ ನಿಮ್ಮತ್ತ ತೋರಾ ಚನ್ನಮಲ್ಲಿಕಾರ್ಜುನಾ.

ಸ್ನೇಹ = ಜಿಗಟು, ಎಣ್ಣೆ. ಮಾಡಿಸಿ = ಬಿಡಿಸಿ.

೨. ಸಂಸಾರ ಬೆಂಬಿಡದೆ ಕಾಡುತ್ತಿದೆಯಯ್ಯ! ಏವೆನೇವೆ ನಯ್ಯ! ಅಂದಂದಿನ ದಂದುಗಕ್ಕೆ ಏವೆನೇವೆನಯ್ಯ! ಬೆಂದ ಒಡಲ ಹೊರೆವುದಕ್ಕೆ ನಾನಾರೆ. ಚನ್ನಮಲ್ಲಿಕಾರ್ಜುನಯ್ಯ, ಕೆಂಪಿಲ್ಲು, ಕಾಯಿ, ನಿಮ್ಮ ಧರ್ಮಾ.

ಏವೆನು = ಏನು ಮಾಡಲಿ, ದಂದುಗ = ತೊಂದರೆ, ಆರೆ = ಶಕ್ತನಲ್ಲ.

೩. ಸಂಸಾರವೆಂಬ ಹಗೆಯಯ್ಯ ತಂದೆ. ಎನ್ನ ವಂಶ ವಂಶ
ವಸ್ತದೆ ಅರಸಿಕೊಂಡು ಬರುತ್ತಿದೆಯಯ್ಯ! ಎನ್ನುವನರಸಿ ಯರಸಿ
ಹಿಡಿದು ಕೊಲ್ಲುತ್ತಿದೆಯಯ್ಯ! ನಿಮ್ಮ ಮರೆವೊಕ್ಕೆ ಕಾಯಯ್ಯ!
ಎನ್ನ ಬಿನ್ನಪವನವಧಾರು, ಚನ್ನ ಮಲ್ಲಿಕಾರ್ಜುನಾ.

ಆರಸು = ಹುಡುಕು, ಬಿನ್ನಪ = ವಿನಂತಿ, ಅವಧಾರು = ಲಕ್ಷಿಸು.

೪. ಎನ್ನ ಮಾಯದ ಮದವ ಮುರಿಯಯ್ಯ! ಯನ್ನಕಾ
ಯದ ಕತ್ತಲೆಯ ಕಳೆಯಯ್ಯ! ಎನ್ನ ಜೀವದ ಜಂಜಡವ ಮಾಣಿ
ಸಯ್ಯ! ಎನ್ನ ದೇವ ಚನ್ನ ಮಲ್ಲಿಕಾರ್ಜುನ ದೇವಯ್ಯ, ಎನ್ನ ಸುತ್ತಿದ
ಪ್ರಪಂಚವ ಬಿಡಿಸು ನಿಮ್ಮ ಧರ್ಮಾ.

ಜಂಜಡ = ತೊಂದರೆ.

೫. ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ಎಂಬತ್ತು
ನಾಲ್ಕುಲಕ್ಷ ಯೋನಿಯೊಳಗೆ ಬಂದೆ ಬಂದೆ. ಬಾರದ ಭವಂಗಳ
ನುಂಡೆ ನುಂಡೆ. ಶುಭಾಶುಭಂಗಳ ಹಿಂದಣ ಜನ್ಮಂಗಳೇನಾದಡೂ
ಆಗಲಿ! ಮುಂದೆ ನೀ ಕರುಣಿಸಾ ಚನ್ನಮಲ್ಲಿಕಾರ್ಜುನಾ.

೬. ಊರ ಸೀರೆಗೆ ಅಗಸ ತಡಬಡಗೊಂಬಂತೆ ಹೊನ್ನೆನ್ನದು,
ಹೆಣ್ಣೆನ್ನದು, ಮಣ್ಣೆನ್ನದು, ಎಂದು ನೆನೆನೆನೆದು ನಿಮ್ಮನರಿಯದ
ಕಾರಣ ಕೆಮ್ಮನೆ ಕೆಟ್ಟಿನಯ್ಯ ಚನ್ನ ಮಲ್ಲಿಕಾರ್ಜುನಯ್ಯ.

ತಡಬಡಗೊಳ್ಳು = ಮೇಲಾಡು, ಕೆಮ್ಮನೆ = ವ್ಯರ್ಥವಾಗಿ,

೭. ಕಲ್ಲ ಹೊಕ್ಕರೆ ಕಲ್ಲ ಬರಿಸಿದೆ, ಗಿರಿಯ ಹೊಕ್ಕರೆ ಗಿರಿಯ
ಬರಿಸಿದೆ. ಭಾವು ಸಂಸಾರವೆ! ಬೆನ್ನಿಂದ ಬೆನ್ನ ಹತ್ತಿ ಬಂದೆ.
ಚನ್ನ ಮಲ್ಲಿಕಾರ್ಜುನಯ್ಯ. ಇನ್ನೇವೆನಿನ್ನೇವೆ?

೮. ಅಲಿಸೆನ್ನ ಬಿನ್ನಪವ, ಲಾಲಿಸೆನ್ನ ಬಿನ್ನಪವ, ಪಾಲಿಸೆನ್ನ
ಬಿನ್ನಪವ. ಏಕೆನ್ನ ಮೊರೆಯ ನೋಡೆನ್ನ ದುಃಖವ ಚನ್ನಮಲ್ಲಿಕಾ
ರ್ಜುನಯ್ಯಾ?

ಅಲಿಸು = ಕೇಳು, ಲಾಲಿಸು = ಲಕ್ಷಕೊಟ್ಟುಕೇಳು,

೯. ಬಲ್ಲಿದನ ಹಗೆಯ ತೆಗೆವನ್ನ ಬರ ಬಡವನ ಹರಣ ಹೋದ ತೆರನಂತಾಯಿತ್ತು. ನೀ ಕಾಡಿ ನೋಡುವನ್ನಬರ, ಎನ ಗಿದು ವಿಧಿಯೇ ಹೇಳಾ ತಂದೆ? ಮೂರುವಾರುವನ್ನಬರ, ಒಮ್ಮೆ ಗಾಳಿಗೆ ಹಾರಿ ಹೋದ ತೆರನಂತಾಯಿತ್ತು. ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯ ಚನ್ನ ಮಲ್ಲಿಕಾರ್ಜುನಾ?

ಬಲ್ಲಿದ= ತಕ್ರಿವಂಕ,

೧೦. ಪುಣ್ಯ ಪಾಪಂಗಳನಯದ ಮೊದಲು, ಅನೇಕ ಭವಂಗಳಲ್ಲಿ ಬಂದೆನಯ್ಯಾ! ನಂಬಿ ಶರಣುಮೊಕ್ಕೆನಯ್ಯಾ! ನಿಮ್ಮನೆಂದೂ ಅಗಲದಂತೆ ಮಾಡಿ ನಡಿಸಯ್ಯಾ! ನಿಮ್ಮ ಧರ್ಮ, ನಿಮ್ಮಧರ್ಮ. ನಿಮ್ಮನೊಂದನೇ ಬೇಡುವೆನು; ಎನ್ನ ಬಂಧನವ ಬಿಡುವಂತೆ ಮಾಡಯ್ಯಾ ಶ್ರೀ ಚನ್ನ ಮಲ್ಲಿಕಾರ್ಜುನಾ.

೧೧. ಆವಾಗಳು ಎನ್ನ ಮನ ಉದರಕ್ಕೆ ಹರಿವುದು. ಕಾಣಲಾರೆನಯ್ಯ, ನಿಮ್ಮವನು. ಭೇದಿಸಲರಿಯೆನಯ್ಯ! ಮಾಯದ ಸಂಸಾರದಲ್ಲಿ ಸಿಲುಕಿದೆನು. ಎನ್ನ ದೇವ ಚನ್ನ ಮಲ್ಲಿಕಾರ್ಜುನಯ್ಯ ನಿಮ್ಮ ಹೊದ್ದುವಂತೆ ಮಾಡಾ ನಿಮ್ಮ ಧರ್ಮಾ.

ಭೇದಿಸು = ತಿಳಿ,

೧೨. ಅಮೇಧ್ಯದ ಹಡಿಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ. ಸುಡಲೀ ದೇಹವ. ಒಡಲವಿಡಿದು ಕೆಡದಿರು. ಚನ್ನ ಮಲ್ಲಿಕಾರ್ಜುನನರಿ ಮರುಳೇ.

ಅಮೇಧ್ಯ = ಅಶುದ್ಧವಸ್ತು, ಮಲ. ಹಡಿಕೆ = ಹೊಲಿಸು

ತಡಿಕೆ = ದಿದರಿನತಟ್ಟಿ,

೧೩. ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ. ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ. ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ. ನೆನಹಿಗೆ ಅರಿವಾಗಿ ಕಾಡಿತ್ತು ಮಾಯೆ. ಜಗದ ಜಂಗು

ಳಿಗಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ. ಚನ್ನ ಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಲಾರರು.

ನೆನಹು = ಧ್ಯಾನ, ಅರಿವು = ತಿಳಿವಳಿಕೆ, ಜಂಗುಳಿ = ಜನ ಸಮುದಾಯ, ಬೆಂಗೋಲ = ಬಾರಕೋಲ.

೧೪. ಪುರುಷನ ಮುಂದೆ ಮಾಯೆ ಸ್ತ್ರೀ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ! ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ! ಲೋಕವೆಂಬ ಮಾಯೆಗೆ ಶರಣಚಾರಿತ್ರ ಮರುಳಾಗಿ ತೋರುವುದು ನೋಡಾ! ಚನ್ನ ಮಲ್ಲಿಕಾರ್ಜುನ ನೊಲಿದ ಶರಣಿಗೆ ಮಾಯೆ ಇಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.

ಮರಹು = ಅಜ್ಞಾನ.

೧೫. ಬಿಟ್ಟಿನೆಂದರೆ ಚಿಡದೀ ಮಾಯೆ. ಬಿಡದಿದ್ದರೆ ಬೆಂಬತ್ತಿತ್ತು ಮಾಯೆ. ಯೋಗಿಗೆ ಯೋಗಿಣಿಯಾಯಿತ್ತು ಮಾಯೆ. ಸವಣಿಗೆ ಸವಣಿಯಾಯಿತ್ತು ಮಾಯೆ. ಯತಿಗೆ ಪರಾಕಿಯಾಯಿತ್ತು ಮಾಯೆ. ನಿನ್ನ ಮಾಯೆಗೆ ನಾನಂಜುವಳಲ್ಲ ಚನ್ನಮಲ್ಲಿಕಾರ್ಜುನ ದೇವ ನಿಮ್ಮಾಣೆ.

ಸವಣ = ಜೈನ ಸನ್ಯಾಸಿ, ಪರಾಕಿ = ಭಟ್ಟಿಂಗಿ

೧೬. ಹರಿಯ ನುಂಗಿತ್ತು ಮಾಯೆ. ಅಜನ ನುಂಗಿತ್ತು ಮಾಯೆ. ಇಂದ್ರನ ನುಂಗಿತ್ತು ಮಾಯೆ. ಚಂದ್ರನ ನುಂಗಿತ್ತು ಮಾಯೆ. ಬಲ್ಲಿನೆಂಬ ಬಲುಗಯ್ಯರ ನುಂಗಿತ್ತು ಮಾಯೆ. ಅರಿಯೆನೆಂಬ ಅಜ್ಞಾನಿಗಳ ನುಂಗಿತ್ತು ಮಾಯೆ. ಈರೇಳು ಭುವನವನಾರಡಿಗೆಂಡಿತ್ತು ಮಾಯೆ. ಚನ್ನ ಮಲ್ಲಿಕಾರ್ಜುನಯ್ಯ, ಎನ್ನ ಮಾಯೆಯ ಮಾಣೆಸಾ ಕರುಣೆ.

ಅಜ = ಬ್ರಹ್ಮ, ಬಲುಗಯ್ಯ = ಗಟ್ಟಿಗ, ಈರೇಳು = ಹದಿನಾಲ್ಕು, ಅರಡಿಗೆಂಳು = ತೊಂದರೆಕೊಡು.

೧೭. ಎನಗೇಕಯ್ಯ ಸಾವ ಪ್ರಸಂಚಿನ ಪುತ್ಥಳಿ? ಮಾಯಿ ಕದ ಮಲಭಾಂಡ ಆತುರದ ಭವನಿಳಯ ಎನಗೇಕಯ್ಯ? ಬೆರಳು ತಾಳಹಣ್ಣು ಹಿಸುಕಿದಡೆ, ಮೆಲಲುಂಟೆ? ಎನ್ನ ತಪ್ಪ ಒಪ್ಪುಗೊಳ್ಳಾ ಚನ್ನ ಮಲ್ಲಿಕಾರ್ಜುನ ದೇವಾ.

ಮಾಯಿಕ = ಮಾಯಾಸಂಬಂಧಿ, ನಿಳಯ = ಮನೆ, ಹಿಸುಕು = ಹಿಚುಕು, ಮೆಲು = ತಿನ್ನು

೧೮. ಅಯ್ಯಾ, ಸರ್ವಮೂಲಾಹಂಕಾರವಿಡಿದು, ಕುಲಭ್ರಮೆ, ಭಲಭ್ರಮೆ, ಜಾತಿಭ್ರಮೆ, ನಾಮವರ್ಣ ಆಶ್ರಮ ಮತ ಶಾಸ್ತ್ರ ಭ್ರಮೆ ರಾಜ್ಯಭ್ರಮೆ, ಧನಧಾನ್ಯ ಪುತ್ರಮಿತ್ರ ಐಶ್ವರ್ಯ ತ್ಯಾಗ ಯೋಗ ಭ್ರಮೆ, ಕಾಯ ಕರಣ ವಿಷಯಭ್ರಮೆ, ವಾಯು ಮನ ಭಾವ ಜೀವ ಮೋಹ ಭ್ರಮೆ, ನಾಹಂ ಕೋಹಂ ಭ್ರಮೆ, ಶಿವೋಹಂ ಭ್ರಮೆ, ಮಾಯಾ ಭ್ರಮೆ, ಮೊದಲಾದ ಮೂವತ್ತೆರಡು ಪಾಶಾ ಭ್ರಮಿತ ರಾಗಿ ತೋಳುವ ವೇಷಧಾರಿಗಳ ಕಂಡು, ಶಿವಭಕ್ತಿ ಶಿವಭಕ್ತ ಶಿವ ಪ್ರಸಾದಿ ಶಿವಶರಣ ಶಿವೈಕ್ಯ ಶಿವಜಂಗಮವೆಂದು ನುಡಿಯಲಾರದೆ ಎನ್ನ ಮನ ನಾಚಿ ನಿಮ್ಮಡಿಗಭಿಮುಖವಾಯಿತ್ತಯ್ಯ ಚನ್ನ ಮಲ್ಲಿ ಕಾರ್ಜುನ.

ತೋಳಲು = ತಿರುಗಾಡು,

೧೯. ಅಯ್ಯಾ ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ನಿತ್ಯ ನಿರಂಜನ ಗುರುಲಿಂಗಜಂಗಮ ಶಿವಶರಣರ ಸತ್ಯ ಸನ್ಮಾರ್ಗದ ಗೊತ್ತಿನಮರಿಯಾದೆಯನರಿಯದೆ, ಮರ್ತ್ಯದ ಜಡಜೀವಿ ಭವಿ ಪ್ರಾಣಿಗಳ ಹಾಗೆ ಗುಹ್ಯಾಲಂಪಟಕ್ಕಿಚ್ಚಿಸಿ, ದಾಸಿ ವೇಶಿಯರ ಕೂಡಿ ಕೊಂಡು ಭುಂಜಿಸಿ ಪಟ್ಟಲ ಬ್ರಹ್ಮಾನುಭಾವವ ಕೇಳಿ ಹೇಳುವ ಮೂಳಚುಕ್ಕೆಯರ ಕಂಡು ಎನ್ನ ಮನ ನಾಚಿತ್ತು ಕಾಣಾ. ಅವ್ವ ನಿಲಮ್ಮನ ಮೋಹದ ಮಗಳೆ, ಆಪ್ಪ ಬಸವಣ್ಣನ ಸುಚಿತ್ತದ ಪುತ್ಥಳಿ, ನೀಕಳಂಕ ಸದ್ಗುರು ಪ್ರಭುದೇವರ ಸತ್ಯದ ಸೊಸೆಯೇ, ಚನ್ನ

ಮಲ್ಲಿಕಾರ್ಜುನನರ್ಥಾಂಗಿನಿಯೆ, ಚಿಕ್ಕಯ್ಯ ಪ್ರಿಯಸಿದ್ಧಲಿಂಗನೊಡ
ಹುಟ್ಟಿದಳೆ, ಕೇಳವ್ವ ಇದು ಮರ್ತ್ಯದ ಜಡಜೀವಿ ಭ್ರಷ್ಟರ ಬಾಳುವೆ
ಎಂದೆ.

ನಿರಂಜನ = ಶುದ್ಧ, ಗೊತ್ತು = ಆಶ್ರಯ ಸ್ಥಳ ಮೂಳ = ಮೂಢ
ಚುಕ್ಕೆ = ಕ್ಷುಲ್ಲಕ ಮನುಷ್ಯ, ತಪ್ಪುಗಾರ.

ಲಿಂಗಧಾರಣ.

೧. ಶ್ರೀ ಗುರುಲಿಂಗ ದೇವರು ತಮ್ಮ ಹಸ್ತವ ತಂದು ಎನ್ನ
ಮಸ್ತಕದ ಮೇಲೆ ಇರಿಸಿದಾಗಳೇ ಎನ್ನ ಭವಂ ನಾಸ್ತಿಯಾಯಿತ್ತು.
ಎನ್ನ ತನ್ನಂತೆ ಮಾಡಿದ. ಎನಗೆ ತನಗೆ ತೆರಹಿಲ್ಲದಂತೆ ಮಾಡಿ
ತೋರಿದನು ನೋಡಾ! ತನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನೆನ್ನು
ಕರಸ್ಥಲದಲ್ಲಿ ಮೂರ್ತಿಗೊಳಿಸಿದ. ಎನ್ನ ಕರಸ್ಥಲದಲ್ಲಿದ್ದ ಮಹಾಲಿಂ
ಗವನು ಎನ್ನ ಮನಸ್ಥಲದಲ್ಲಿ ಮೂರ್ತಿಗೊಳಿಸಿದ. ಎನ್ನ ಮನಸ್ಥಲ
ದಲ್ಲಿದ್ದ ಮಹಾಲಿಂಗವನು ಎನ್ನ ಭಾವಸ್ಥಲದಲ್ಲಿ ಮೂರ್ತಿಗೊಳಿಸಿದ.
ಎನ್ನ ಭಾವಸ್ಥಲದಲ್ಲಿದ್ದ ಮಹಾಲಿಂಗವನು ಎನ್ನ ಜ್ಞಾನಸ್ಥಲದಲ್ಲಿ
ಮೂರ್ತಿಗೊಳಿಸಿದ. ಎನ್ನ ಜ್ಞಾನಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಸರ್ವಾಂಗದೊಳಹೊರಗೆ ತೆರಹಿಲ್ಲದಳವಡಿಸಿದ ನಮ್ಮ ಶ್ರೀ ಗುರು
ಲಿಂಗದೇವ ಚಿನ್ನಮಲ್ಲಿಕಾರ್ಜುನಾ.

ತೆರಹು = ಸ್ಥಳ.

೨. ಸಂಸಾರ ಸಾಗರದೊಳಗೆ ಬಿದ್ದೆ ನೋಡಾ ನಾನು.
ಸಂಸಾರ ನಿಸ್ಸಾರವೆಂದು ತೋರಿದನೆನಗೆ ಗುರು. ಅಂಗವಿಕಾರದ
ಸಂಗವ ನಿಲಿಸಿ ಲಿಂಗವನಂಗದಮೇಲೆ ಸ್ಥಾಪ್ಯವ ಮಾಡಿದನೆನ್ನು ಗುರು.
ಹಿಂದಣ ಜನ್ಮವ ತೊಡೆದು ಮುಂದಣ ಪಥವ ತೋರಿದನೆನ್ನು ತಂದೆ.
ಚಿನ್ನಮಲ್ಲಿಕಾರ್ಜುನನ ನಿಜವನರುಹಿದನೆನ್ನು ಗುರು.

ತೊಡೆ = ಒರಸು, ಅಳುಕಿಸು, ಪಥ = ದಾರಿ.

೩. ಅಂಗದಲ್ಲಿ ಆಚಾರವ ತೋರಿದ. ಆ ಆಚಾರವೇ ಲಿಂಗವೆಂದರುಹಿದ. ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ. ಆ ಅರಿವೇ ಜಂಗಮವೆಂದು ತೋರಿದ. ಚನ್ನ ಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನ ಬಸವಣ್ಣನು ಎನಗೀ ಕ್ರಮವನರುಹಿದನಯ್ಯ.

೪. ಅಯ್ಯಾ ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ. ಬ್ರಹ್ಮಾಂಡವಿತ್ತಿತ್ತ, ಮಣಿಮಕುಟವತ್ತತ್ತ. ಅಯ್ಯ ದಶದಿಕ್ಕು ಇತ್ತಿತ್ತ, ದಶಭುಜಗಳತ್ತತ್ತ, ಚನ್ನಮಲ್ಲಿಕಾರ್ಜುನಯ್ಯ ನೀನೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.

ಚುಳುಕು = ಸೂಕ್ಷ್ಮ, ಸಣ್ಣ,

ಸತಿಪತಿ ಭಾವದ ವಚನಗಳು.

೫. ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತ ಕಾಲ ತಪಸಿದ್ದೆ ನೋಡಾ. ಹಸೆಯ ಮೇಲಣ ಮಾತ ಬೆಸಗೊಳಲಟ್ಟಿದರೆ, ಶಶಿಧರನ ಹತ್ತಿರಕ್ಕೆ ಕಳುಹಿದರೆಮ್ಮವರು. ಭಸ್ತುವನೆ ಸೂಸಿ, ಕಂಕಣವನೇ ಕಟ್ಟಿದರು, ಚನ್ನಮಲ್ಲಿಕಾರ್ಜುನಯ್ಯ, ನನಗೆ ನೀನಾಗಬೇಕೆಂದು.

ಹಸೆ = ಆಸನ, ಲಗ್ನಕ್ಕಾಗಿ ಶೃಂಗರಿಸಿದ ಸ್ಥಳ; ಬೆಸಗೊಳ್ಳು = ಪ್ರಶ್ನ ಮಾಡು.

೬. ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ ಕಂಭ, ಪವಳದ ಚಪ್ಪರವನಿಕ್ಕಿ ಮುತ್ತು ಮಾಣಿಕದ ಮೇಲು ಕಟ್ಟು ಕಟ್ಟಿ, ಮದುವೆಯ ಮಾಡಿದರು, ನಮ್ಮವರೆನ್ನ ಮದುವೆಯ ಮಾಡಿದರು. ಕಂಕಣ ಕೈದಾರ ಸ್ಥಿರ ಸೇಸೆಯನಿಕ್ಕಿ, ಚನ್ನಮಲ್ಲಿಕಾರ್ಜುನನೆಂಬ ಗಂಡಗೆನ್ನ ಮದುವೆಯ ಮಾಡಿದರು.

ಶಶಿಧರ = ಈಶ್ವರ.

೭. ಜಲದ ಮಂಟಪದ ಮೇಲೆ ಉರಿಯುಚ್ಚಸ್ವರವನ್ನಿಕ್ಕಿ, ಅಲಿ ಕಲ್ಲ ಹಸೆಯ ಹಾಸಿ, ಕಾಲಿಲ್ಲದ ಹೆಂಡತಿಗೆ, ತಲೆಯಿಲ್ಲದ ಗಂಡ ಬಂದು ಮದುವೆಯಾದನು. ಎಂದೆಂದೂ ಬಿಡದ ಬಾಳುವೆಗೆ ಕೊಟ್ಟ ರೆನ್ನ ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರು.

ಚಸ್ವರ = ಹಂದರ; ಸೇಸೆ = ಲಗ್ನದಲ್ಲಿ ಹಾಕುವ ಅಕ್ಕೀಕಾಳು.

೮. ಗುರುವೇತ್ತಿಗನಾದ, ಲಿಂಗವೇ ಮದುವಣಿಗನಾದ, ಅನುಮದುವಳಿಗೆ ಯಾದೆನು. ವಸುಧೆಯ ಭಕ್ತರೆಲ್ಲರು ನಿಬ್ಬಣಿಗ ರಾದರು. ಕೊಟ್ಟರು ಸಾದೃಶ್ಯವಸ್ತುಗಂಡನ ನೋಡಿ. ಇದು ಕಾರಣ ಚನ್ನಮಲ್ಲಿಕಾರ್ಜುನಯ್ಯನೇ ಗಂಡನೆನಗೆ.

ಅಲಿ ಕಲ್ಲು = ಅಣೀಕಲ್ಲು, ಮದುವಣಿಗ = ಮದುವುಗ; ವಸುಧೆ = ಭಾಮಿ ತೆತ್ತಿಗ = ಹಿತಸ್ತ, ಮಿತ್ರ; ಸಾದೃಶ್ಯ = ತನಗೆ ತಕ್ಕ.

೯. ಮಂಗಳವೇ ಮಜ್ಜನವೆನಗೆ, ವಿಭೂತಿಯೇ ಒಳುಗುಂದದ ರಿಸಿನವೆನಗೆ, ದಿಗಂಬರವೇ ದಿವ್ಯಂಬರವೆನಗೆ, ಶಿವಪಾದರೇಣುವೆ ಅನುಲೇಪನವೆನಗೆ, ರುದ್ರಾಕ್ಷಿಯೇ ವೈದೊಡಿಗೆ ಎನಗೆ, ಶರಣರ ಪಾದಂಗಳೇ ತೊಂಡಿಲ ಬಾಸಿಗವೆನಗೆ, ಚನ್ನಮಲ್ಲಿಕಾರ್ಜುನನೇ ಗಂಡ ನೆನಗೆ, ಅನು ಚನ್ನಮಲ್ಲಿಕಾರ್ಜುನಂಗೆ ಮದುವಳಿಗೆ, ಎನಗೆ ಬೇರೆ ಶೃಂಗಾರವೇಕೆ ಹೇಳಿರವ್ವಾ?

ಒಳ್ಳುಗುಂದದ = ಸೌಂದರ್ಯವು ಬಾಡದ; ಅಂಬರ = ಅರಿವೆ; ರೇಣು = ಧೂಳು;

೧೦. ಅತ್ತೆ ಮಾಯೆ, ಮಾವ ಸಂಸಾರಿ, ಮುವ್ವರು ನೈದು ನರು ಹುಲಿಯಂತವರು, ನಲ್ಲನು ನಗೆವೆಣ್ಣು ಕೆಳದಿಯರ ಭಾವದ ಲಿರುವನು. ಇವದೇವನಲ್ಲ. ಅತ್ತಿಗೆಯರ ಮೀರಲಾರೆನು. ತೊತ್ತು ವಿನ ಕಾವಲು ಹೇಳುವರೆ ಕೇಳು, ಕರ್ಮವೆಂಬ ಗಂಡನ ಬಾಯ ಟೊಣೆದು, ಹಾದರವ ನಾಡುವೆನು ಹರನ ಕೂಡಿ. ಮನವೆಂಬ

ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು ಶಿವನೊಡನೆ. ಕರ ಜಿಲ್ಲೆ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಸಜ್ಜನ ಗಂಡನ ಮಾಡಿಕೊಂಬೆ.

ನಗೆವೆಣ್ಣು = ನಗುವ ಹೆಂಗಸು, ಕೆಳದಿ = ಗೆಳತಿ; ಟೊಣ = ಸುಳ್ಳು ಹೇಳು, ತಕ್ಕಿಸು; ಅನುಭಾವ = ಜ್ಞಾನ, ಕರ = ಅತ್ಯಂತ.

೧೧. ಎನ್ನಂತೆ ಪುಣ್ಯಗೈದವರುಂಟೆ? ಎನ್ನಂತೆ ಭಾಗ್ಯಗೈಯ್ದವರುಂಟೆ? ಕಿನ್ನರನಂತಪ್ಪ ಸಹೋದರರೆನಗೆ. ಎಳೇಳು ಜನ್ಮದಲಿ ಶಿವಭಕ್ತರೇ ಬಂಧುಗಳೆನಗೆ. ಚನ್ನಮಲ್ಲಿಕಾರ್ಜುನ ನಂತಪ್ಪ ಗಂಡನೋಡಾ ಎನಗೆ.

ಗುರುವಿನ ಮಹತ್ವ.

೧. ಒಳಗೆ ಶೋಧಿಸಿ ಹೊರಗೆ ಶುದ್ಧವಿಸಿ, ಒಳಹೊರಗೆಂಬ ಉಭಯ ಶಂಕೆಯ ಕಳೆದು, ಸ್ಪಟಿಕದ ಶಲಾಕೆಯಂತೆ ತಳವೆಳಗು ಮಾಡಿ, ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ ಶಿಷ್ಯನ ಸರ್ವ ಪ್ರಪಂಚ ನಿವೃತ್ತಿಯಂ ಮಾಡಿ, ನಿಜೋಪದೇಶವನಿತ್ತು. ಆ ಶಿಷ್ಯನ ನಿಜದಾದಿಯ ನೈದಿಸುವ ನೀಗಜ್ಞಾನ ಗುರು. ಆ ಸಹಜ ಗುರುವೀಗ ಜಗದಾರಾಧ್ಯರು. ಅವರ ಶ್ರೀಪಾದಕ್ಕೆ ನಮೋಽನಮೋ ಎಂಬೆ ಕಾಣಾ ಚನ್ನಮಲ್ಲಿಕಾರ್ಜುನಾ.

ತಳವೆಳಗು = ಪ್ರಕಾಶ; ಸುಕ್ಷೇತ್ರ = ಹಸನಾದ ಹೊಲ; ಐದಿಸು = ಮುಟ್ಟಿಸು

೨. ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ, ಭವಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೇ, ಭವಿ ಎಂಬುದ ತೊಡೆದು. ಭಕ್ತೆ ಎಂದೆನಿಸಿದ ಗುರುವೇ, ಚನ್ನಮಲ್ಲಿಕಾರ್ಜುನನ ತಂದೆನ್ನು ಕೈವಶಕ್ಕೆ ಕೊಟ್ಟ ಗುರುವೇ ಶರಣು.

೩. ನಿತ್ಯವೆನ್ನ ಮನೆಗೆ ನಡೆದು ಬಂದಿತ್ತು. ಮುಕ್ತೆ ಎನ್ನ ಮನೆಗೆ ನಡೆದು ಬಂದಿತ್ತು; ಜಯ ಜಯ ಗುರುವೇ, ನಮೋ ಪರಮ

■ ಗುರುವೇ, ನವೋನವೋ, ಚನ್ನ ಮಲ್ಲಿ ಕಾರ್ಜುನನ ತಂದೆನಗೆ ತೋರಿ
 ಒಟ್ಟು ಗುರುವೇ ನವೋ ನವೋ.

೪. ಗುರುವಿನ ಕರುಣದಿಂದ ಲಿಂಗ ಜಂಗಮವ ಕಂಡೆ. ಗುರು
 ವಿನ ಕರುಣದಿಂದ ಪಾದೋದಕ ಪ್ರಸಾದವ ಕಂಡೆ. ಗುರುವಿನ ಕರು
 ಣದಿಂದ ಸಜ್ಜನ ಸದ್ಭಕ್ತರ ಗೋಷ್ಠಿಯ ಕಂಡೆ. ಚನ್ನಮಲ್ಲಿಕಾರ್ಜುನ
 ನಯ್ಯ. ನಾ ಹುಟ್ಟಲೊಡನೆ ವಿಭೂತಿಯ ಪಟ್ಟವ ಕಟ್ಟಿ ಸದ್ಗುರು
 ಸ್ವಾಮಿ ಲಿಂಗ ಸ್ವಾಯತವ ಮಾಡಿದನಾಗಿ ಧನ್ಯಳಾದೆನು.

ಗೋಷ್ಠಿ = ಮಾತು, ಸಹವಾಸ; ಸ್ವಾಯತ = ಒಳಕೊಳ್ಳುವಸ್ಥಿತಿ.

ವಿಭೂತಿ ಮಹಾತ್ಮ್ಯ.

೧. ಹಿತವಿದೆ. ಸಕಲಲೋಕದ ಜನಕ್ಕೆ ಮತವಿದೆ. ಶ್ರುತಿ
 ಪುರಾಣದ ಗತಿ ಇದೆ. ಭಕ್ತಿಯ ಬೆಳಗಿ ನುನ್ನತಿ ಇದೆ ಶ್ರೀ
 ವಿಭೂತಿಯನೊಲಿದು ಧರಿಸಿ, ಭವವನು ಪರಿವುದು, ದುರಿತ ಸಂಕು
 ಳವ ನೊರಿಸುವುದು, ಹರನ ಸಾಲೋಕ್ಯ, ಸಾವಿರೊಪ್ಯದಲ್ಲರಿಸುವುದು.
 ನಿರುತವಿದನೆನಂಬು ಮನುಜಾ. ಜವನ ಭೀತಿ, ಮರಣಭಯ
 ದಿಂದ ಈ ವಿಭೂತಿಯ ಅಗ್ರಸ್ಥ, ಕಶ್ಯಪ, ಜಮದಗ್ನಿಗಳು ಧರಿಸು
 ವರು ನೋಡಾ! ಶ್ರೀಶೈಲ ಚನ್ನಮಲ್ಲಿಕಾರ್ಜುನ ನೊಲಿಸುವ ಶ್ರೀ
 ವಿಭೂತಿ.

ಮತ = ಒಪ್ಪಿಗೆ; ಬೆಳಗು = ಪ್ರಕಾಶ; ದುರಿತ = ಪಾಪ;
 ಸಂಕುಳ = ಗುಂಪು; ನಿರುತ = ನಿಶ್ಚಯವಾಗಿ; ಜವ = ಯಮ.

ಮಂತ್ರ ಮಹಾತ್ಮ್ಯ.

೧. ಒಪ್ಪುವ ಶ್ರೀ ವಿಭೂತಿಯ ನೊಸಲಲ್ಲಿ ಧರಿಸಿ, ದೃಷ್ಟಿ
 ವಾರೆ ನಿಮ್ಮ ನೋಡಲೊಡನೆ ಬೆಟ್ಟದಷ್ಟು ತಪ್ಪುಳ್ಳೊಡೆ ಮುಟ್ಟಲ
 ಮ್ಮವು ನೋಡಾ! ದುರಿತವ ಪರಿಹರಿಸ ಬಲ್ಲೆ. ಓನಮಃಶಿವಾಯ

ಶರಣೆಂಬುದೇ ಮಂತ್ರ, ನಮಃ ಶಿವಾಯೇತಿ ಮಂತ್ರ; “ಯಃ ಕರೋತಿ ತ್ರಿಪುಂಧ್ರಕಂ || ಸಮಸ್ತಜನ್ಮಕೃತಂಪಾಪಂ ತಕ್ಷಣಾದೇವವಿನಶ್ಯತಿ” | ಎಂದುದಾಗಿ, ಸಿಂಹದ ಮರಿಯ ಸಿಳ್ಳಾಯಿ ತಿಂಬರೆ, ಭಂಗವಿನ್ನಾರದೋ ಚನ್ನಮಲ್ಲಿಕಾರ್ಜುನಾ.

ನೊಸಲು = ಹಣೆ, ವೃಷ್ಟಿವಾರೆ = ಕಣ್ಣುತುಂಬ; ಅಶಕ್ತವಲ್ಲ ಸೀಮ್ನವು || ಸೀಳ್ಳಾಯಿ = ಕ್ಷುದ್ರವಾದನಾಯಿ; ಭಂಗ = ಅಪಮಾನ.

೨. ಏಳುಕೋಟಿ ಮಹಾ ಮಂತ್ರ. ಉಪಮಂತ್ರಗಳಿಗೆ ಲೆಕ್ಕವಿಲ್ಲ. ಚಿತ್ತ ವ್ಯಾಕುಳನಾಗಿ ಭ್ರಮಿಸದಿರಾ. ಎಲೆ ಮನವೇ, ಶಿವ ಶಿವಾ, ಎಂದರೆ ಸಾಲದೆ? ಅದೆಂತೆಂದೊಡೆ, “ಶಿವೇತಿ ಮಂಗಳಂ ನಾಮ | ಯಸ್ಯವಾಚ್ಯಂ ಪ್ರವರ್ತತೆ | ಭಸ್ಮೀಭವಂತು ತಸ್ಯತು | ಮಹಾಪಾತಕ ಕೋಟಿಯಃ |” ಎಂದುದಾಗಿ ಎನಗಿದೇ ತಂತ್ರ, ಎನಗಿದೇ ಮಂತ್ರ, ಎನಗಿದೇ ಗತಿ ಮತಿ ಚೈತನ್ಯವಯ್ಯ. ಸದ್ಗುರು ಚನ್ನಮಲ್ಲಿಕಾರ್ಜುನ ತೋರಿದ ಎನಗಿದೇ ಸಹಜ ಮಂತ್ರ.



ಭಕ್ತಸ್ಥಲ.

ಸದಾಚಾರದಿಂದಿರುವುದು.

೧. ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ. ಬೆಳೆದನು ಅಸಂಖ್ಯಾತರ ಕರುಣದೊಳಗೆ. ಭಾವವೆಂಬಹಾಲು, ಸುಜ್ಞಾನವೆಂಬ ತುಪ್ಪ. ಪರಮಾರ್ಥವೆಂಬ ಸಕ್ಕರೆಯನ್ನಿಕ್ಕಿದರು ನೋಡಾ! ಇಂತಪ್ಪ ತ್ರಿವಿಧಾಮೃತದ ದಣಿಯಲೆರೆದು ಸಲಹಿದರೆನ್ನ ವಿವಾಹವ ಮಾಡಿದಿರಿ. ಸಯವಸ್ತ್ರಗಂಡಗೆ ಕೊಟ್ಟಿರಿ. ಕೊಟ್ಟಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರು ನೆರೆದು ಬಂದಿರಿ. ಬಸವಣ್ಣ ಮೆಚ್ಚಲು ಒಗತನವ ಮಾಡುವೆ. ಚೆನ್ನಮಲ್ಲಿಕಾರ್ಜುನನ ಕೈವಿಡಿದು ನಿಮ್ಮ ಮುಂಡೆಗೆ ಹುನ್ನು ತಾಹೆನಲ್ಲದೆ, ಹುಲ್ಲತಾರೆನು. ಅವಧರಿಸಿನಿಮ್ಮಡಿಗಳೆಲ್ಲರು. ಮರಳಿಬಿಜಯಂಗೈವುದು ಶರಣಾರ್ಥಿ.

ಅಸಂಖ್ಯಾತರು = ಶಿವಶರಣರಿಗೆ ಉದ್ದೇಶಿಸಿ ಇದೆ. ಸಯ = ಯೋಗ್ಯವಾದ. ಒಗತನ = ಬಾಳುವೆ. ಮುಂಡೆ = ತಲೆ.

೨. ಅಯ್ಯಾ ಸದಾಚಾರ, ಸದ್ಭಕ್ತಿ, ಸತ್ಕ್ರಿಯೆ, ಸಮ್ಯಜ್ಞಾನ, ಸದ್ವರ್ತನೆ, ಸಗುಣ, ನಿರ್ಗುಣ, ನಿಜಗುಣ, ಸಚ್ಚರಿತ, ಸದ್ಭಾವ, ಅಕ್ರೋಧ, ಸತ್ಯವಚನ, ಕ್ಷಮೆ, ದಮೆ, ಭವಿಭಕ್ತ ಭೇದ, ಸತ್ಪ್ರತಿ, ದ್ರವ್ಯಾರ್ಪಣ, ಗೌರವಬುದ್ಧಿ, ಲಿಂಗಲೀಯ, ಜಂಗಮಾನುಭಾವ, ದಶವಿಧಪಾದೋದಕ, ಏಕಾದಶ ಪ್ರಸಾದ, ಪೋಡಶಭಕ್ತಿನಿರ್ವಾಹ, ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಚನೆ, ತ್ರಿವಿಧ ಷಡ್ವಿಧ ನವವಿಧ ಜಪ, ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಪಿತ, ಚಿದ್ವಿಭೂತಿ ಸ್ನಾನ ಧೂಳಿನ ಧಾರಣ, ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿ ಧಾರಣ, ತಾ ಮಾಡುವ ಸತ್ಯಕಾಯಕ, ತಾ ಬೇಡುವ ಸದ್ಭಕ್ತಿ ಭಿಕ್ಷು, ತಾ ಕೊಟ್ಟು

ಕೊಂಬುವ ಭೇದ, ತಾನಾಚರಿಸುವ ಸತ್ಯನಡೆನುಡಿ, ತಾನಿಂದ ನಿರ್ವಾಣ ಪದ, ಇಂತೀ ಮೂವತ್ತೆರಡು ಕಲೆಗಳ ಸದ್ಗುರು ಮುಖದಿಂದಂದ ಬಸವ ನೊದಲಾದ ಸಮಸ್ತ ಪ್ರಮಥಗಣಂಗಳೆಲ್ಲ ನಿರಾಭಾರಿ ವಿರಶೈವ ಸನ್ಮಾರ್ಗವಿಡಿದಾಚರಿಸಿದರು ನೋಡಾ. ಇಂತು ಪ್ರಮಥಗಣಂಗಳಾಚರಿಸಿದ ಸತ್ಯಸನ್ಮಾರ್ಗವನರಿಯದ ಮೂಢ ಅಧಮರನೆಂತು ಶಿವಶಕ್ತಿ ಶಿವಭಕ್ತಿ ಶಿವಜಂಗಮವೆಂಬಿನಯ್ಯ ಚನ್ನಮಲ್ಲಿಕಾರ್ಜುನಾ?

೩ ಗುಣದೋಷ ಸಂಪಾದನೆಯ ಮಾಡುವನ್ನಕ್ಕರ, ಕಾಮದ ಒಡಲು, ಕ್ರೋಧದ ಗೊತ್ತು, ಲೋಭದ ಇಕ್ಕೆ, ಮೋಹದ ಮಂದಿರ ಮದದಾವರಣ, ಮತ್ಸರದ ಹೊದಿಕೆ. ಆ ಭವವರತಲ್ಲದೆ, ಚನ್ನಮಲ್ಲಿಕಾರ್ಜುನನರಿವುದಕ್ಕೆ ಇಂಬಿಲ್ಲ ಕಾಣೆರಣ್ಣ.

ಗೊತ್ತು = ಸ್ಥಳ. ಇಕ್ಕೆ = ಸ್ಥಳ, ಮನೆ. ಅವರಣ = ಹೊದಿಕೆ. ಅರತಲ್ಲದೆ = ನಾಶವಾದ ಹೊರ್ತು.

೪. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯ! ಸಮುದ್ರದ ತಡೆಯಲ್ಲಿ ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯ! ಸಂತೆಯೊಳಗೊಂದು ಮನೆಯ ಮಾಡಿ ರಬ್ಬಕ್ಕೆ ನಾಚಿದಡೆಂತಯ್ಯ! ಚನ್ನಮಲ್ಲಿಕಾರ್ಜುನದೇವ ಕೇಳಯ್ಯ! ಲೋಕದೊಳಗೆ ಹುಟ್ಟಿದರ ಬಳಿಕ ಸ್ತುತಿನಿಂದೆಗಳು ಬಂದಡಿ, ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ತಡೆ = ದಂಡೆ

೫. ಸಟಿದಿಟವೆಂಬುವೆರಡು ವಿಡಿದು ನಡೆವುದಿಲೋಕವೆಲ್ಲವು. ಸಟಿದಿಟವೆಂಬುವೆರಡುವಿಡಿದು ನಡೆವ ಲೋಕದೊಡನೆ ಶರಣನು ಗುರುಲಿಂಗಜಂಗಮದಲ್ಲಿ ಸಟಿಯ ಬಳಸಿದೊಡೆ, ಆತನು ತ್ರಿವಿಧಸ್ತ್ರೀದ್ರೋಹಿ, ಅಘೋರನರಕಿ, ಉಂಬುದೆಲ್ಲ ಕಿಲ್ವಿಷ, ತಿಂಬುದೆಲ್ಲ ಅಡಗು, ಘಡಿವುದೆಲ್ಲ ಸುಡಿ. ಹುಸಿಎಂಬುದೇ ಹೊಲೆ. ಶಿವಭಕ್ತಂಗೆ ಹುಸಿ

ಎಂಬುದುಂಟೇ ಅಯ್ಯಾ! ಹುಸಿಯನಾಡಿ ಲಿಂಗವ ಪೂಜಿಸಿದಡೆ, ಹೊಳ್ಳಬಿತ್ತಿ ಫಲವನರಸುವಂತೆ ಕಾಣಾಚನ್ನಮಲ್ಲಿಕಾರ್ಜುನ.

ಕಲ್ಪಿಷ = ಹೊಲಸು. ಅಡಗು = ಮಾಂಸ. ಹೊಳ್ಳು = ಜೊಳ್ಳು, ಹೊಳ್ಳಾದದ್ದು.

೬. ಜಾಲಗಾರನೊಬ್ಬ ಜಲವ ಹೊಕ್ಕು, ಶೋಧಿಸಿ ಹಲವು ಪ್ರಾಣಿಯ ಕೊಂದು ನಲಿನಲಿದಾಡುವ. ತನ್ನ ಮನೆಯಲೊಂದು ಶಿಶು ಸತ್ತಡೆ, ಅದಕ್ಕೆ ಮರಗುವಂತೆ ಅವಕೇಕೆ ಮರುಗನು? ಅದೆಂತೆಂದೊಡೆ? || ಸ್ವಾತ್ಮನಾ ಮಿತರಶ್ಚೈವ ದೃಷ್ಟ್ವಾನಿತೃದಿ ಭಿನ್ನತೆ | ಸರ್ವಂಜಿಜ್ಞಾತಿರೇವೇತಿಯಃಸಶ್ಯತಿಸಶ್ಯತಿ || ಎಂದುದಾಗಿ ಜಾಲಗಾರನ ದುಃಖ ಜಗಕ್ಕೆಲ್ಲ ನಗೆಗೆಡೆ. ಇದುಕಾರಣ ಚನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿದು ಜೀವ ಹಿಂಸೆಯ ಮಾಡುವ ಮಾದಿಗ ರನೇನೆಂಬಿನಯ್ಯಾ?

ಜಾಲಗಾರ = ಮೀನ ಹಿಡಿಯುವವ. ನಲಿ = ಆನಂದಪಡು.

೭. ಸಜ್ಜನನಾಗಿಮಜ್ಜನಕ್ಕೆರೆವೆ ಶಾಂತನಾಗಿ ಪೂಜೆಯಮಾಡುವೆ. ಸಮರತಿಯಿಂದ ನಿಮ್ಮ ಹಾಡುವೆ. ಚನ್ನಮಲ್ಲಿಕಾರ್ಜುನಯ್ಯ ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.

೮. ತನುಕರಗದವರಲ್ಲಿ ಮಜ್ಜನವನೊಳ್ಳಿಯಯ್ಯ ನೀನು. ಮನಕರಗದವರಲ್ಲಿ ಪುಷ್ಪವನೊಳ್ಳಿಯಯ್ಯ ನೀನು. ಹೆದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಳ್ಳಿಯಯ್ಯ ನೀನು. ಅರಿವು ಕಣ್ಣೆರೆಯದವರಲ್ಲಿ ಆರುತಿಯನೊಳ್ಳಿಯಯ್ಯ ನೀನು. ಭಾವಶುದ್ಧವಿಲ್ಲದವರಲ್ಲಿ ಧೂಪವನೊಳ್ಳಿಯಯ್ಯ ನೀನು. ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಳ್ಳಿಯಯ್ಯ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಳ್ಳಿಯಯ್ಯ ನೀನು. ಕ್ಷುದ್ರಯಕಮಲ ಶುದ್ಧವಿಲ್ಲದವರಲ್ಲಿ

ಇರಲೊಲ್ಲೆಯಯ್ಯ ನೀನು. ಎನ್ನಲ್ಲಿ ಎನುಂಟೆಂದು ಕರಸ್ಥಲವ ನಿಂಬುಗೊಂಡೆ ಹೇಳಾ ಚನ್ನಮಲ್ಲಿಕಾರ್ಜುನಯ್ಯ?

ಹದುಳಿಗ = ಸುಖವುಳ್ಳವ, ಯೋಗ್ಯವರ್ತನೆಯುಳ್ಳವ. ಪರಿಣಾಮಿ = ಲಿಂಗಾನಂದವುಳ್ಳವ.

ಪರಮಾತ್ಮನಲ್ಲಿ ವಿಶ್ವಾಸವುಳ್ಳವನಾಗಿರುವುದು.

೧. ಅಯ್ಯಾ ನೀ ಕೇಳಿದರೆ ಕೇಳು, ಕೇಳದಿದ್ದೊಡೆ ಮಾಣು. ನಾನಿನ್ನು ಹಾಡಿದಲ್ಲದೆ ಸೈರಿಸಲಾರೆನಯ್ಯ! ಅಯ್ಯ ನೀ ಒಲಿದರೆ ಒಲಿ, ಒಲಿಯದಿದ್ದೊಡೆ ಮಾಣು. ನಾನಿನ್ನು ಪೂಜಿಸಿದಲ್ಲದೆ ಸೈರಿಸಲಾರೆನಯ್ಯ! ಅಯ್ಯಾ ನೀ ಮಚ್ಚಿದರೆ ಮಚ್ಚು, ಮಚ್ಚದಿದ್ದೊಡೆ ಮಾಣು. ನಾನಿನ್ನುನಪ್ಪಿದಲ್ಲದೆ ಸೈರಿಸಲಾರೆನಯ್ಯ! ಅಯ್ಯ ನೀ ನೋಡಿದೊಡೆ ನೋಡು, ನೋಡದಿದ್ದೊಡೆ ಮಾಣು. ನಾನಿನ್ನುನೋಡಿ ಹಿಗ್ಗಿ ಹಾಡಿಸಿದಲ್ಲದೆ ಸೈರಿಸಲಾರೆನಯ್ಯ! ಚನ್ನಮಲ್ಲಿಕಾರ್ಜುನಯ್ಯ ನಾ ನಿಮ್ಮ ಪೂಜಿಸಿ ಹರುಷದೊಳೊಲಾಡುವೆನಯ್ಯ.

ಮಾಣು = ಬಿಡು. ಓಲಾಡು = ತಿರುಗಾಡು, ತೂಗಾಡು.

೨. ಅರಲುಗೊಂಡ ಕೆರೆಗೆ ತೊರೆಬಂದು ಹಾಯ್ದಂತೆ, ಬರಲುಗೊಂಡಸಿಗೆ ಮಳೆಸುರಿದಂತಾಯಿತ್ತು ನೋಡಾ. ಇದೆ ಎನಗೆ ಇಹದ ಸುಖ, ಪರದ ಗತಿ, ನಡೆದು ಬಂದಂತಾಯಿತ್ತಿನಗೆ. ಚನ್ನಮಲ್ಲಿಕಾರ್ಜುನನೆಂಬ ಗುರುಪಾದವ ಕಂಡು ಧನ್ಯಳಾದೆನು.

ತೊರೆ = ಹಳ್ಳ.

೩. ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೇ ಅಯ್ಯ? ನೀನು ಬಹಿರಂಗ ವ್ಯವಹಾರದೂರಸ್ಥನು. ಅಯ್ಯ, ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೇ ಅಯ್ಯ? ನೀನು ವಾಙ್ಮನಾತೀತನು. ಅಯ್ಯ, ಜಪಸ್ತೋತ್ರದಿಂದೊಲಿಸುವೆನೇ ಅಯ್ಯಾ? ನೀನು ನಾದಾತೀ

ತನು. ಭಾವಜ್ಞಾನವಿಂದೊಲಿಸುವೆನೇ ಆಯ್ಯ? ನೀನು ಮತಿಗತೀ
ತನು. ಹೃದಯಕಮಲದಲ್ಲೆಂಬಿಟ್ಟುಕೊಂಜಿನೆ, ಆಯ್ಯಾ? ನೀನು
ಸರ್ವಾಂಗ ಪರಿಪೂರ್ಣನು ಆಯ್ಯಾ ನಿನ್ನ ಒಲಿಸಲೆನ್ನಕವಲ್ಲ. ನೀನೊ
ಲಿವುದೆ ಸುಖವಯ್ಯ ಚನ್ನಮಲ್ಲಿಕಾರ್ಜುನಾ.

ಅತೀತನು = ಪಾರಿದವನು, ಅಳವಲ್ಲ = ಶಕ್ತಿಯಿಲ್ಲ.

೪. ಎನ್ನ ತನು ಶುದ್ಧವಾಯಿತ್ತು, ಶಿವಭಕ್ತರೊಕ್ಕುದಕೊಂಡು.
ಎನ್ನ ಮನ ಶುದ್ಧವಾಯಿತ್ತು ಅಸಂಖ್ಯಾತರ ನೆನೆದು. ಎನ್ನ ಕಂಗಳು
ಶುದ್ಧವಾಯಿತ್ತು ಸಕಲ ಪುರಾತನರ ನೋಡಿ. ಎನ್ನ ಶ್ರೋತ್ರ ಶುದ್ಧ
ವಾಯಿತ್ತು ಅವರ ಕೀರ್ತಿಯ ಕೇಳಿ. ಎನ್ನ ಭಾವನೆ ಎನಗಿದು
ಜೀವನವು ಕೇಳಾ ಲಿಂಗ ತಂದೆ. ನೆಟ್ಟನೆ ನಿಮ್ಮುವ ಪೂಜಿಸಿ ಭವ
ಗೆಟ್ಟ ಕಾಣಾ ಚನ್ನಮಲ್ಲಿಕಾರ್ಜುನ.

ಒಕ್ಕು = ಹೊರಚಲ್ಲು, ಕೊಂಡು. ಕೊಂಡು = ತೆಗೆದುಕೊಂಡು.

೫. ಕ್ರಿಯುಳ್ಳೊಡಂತೊಂದಾಸೆ. ಸದ್ಭಕ್ತರ ನುಡಿಗಡಣವು
ಳ್ಳೊಡಂತೊಂದಾಸೆ. ಶ್ರೀಗಿರಿಯನೆರಿ ನಿಮ್ಮ ಬೆರಿಸಿದರೆ, ಎನ್ನಾಸಗೆ
ಕಡೆಯೇ ಆಯ್ಯ? ಆವಾಸೆಯೂ ಇಲ್ಲದೆ, ನಿಮ್ಮ ನಂಬಿ ಕೆಟ್ಟ
ನಯ್ಯ ಚನ್ನಮಲ್ಲಿಕಾರ್ಜುನ

ಗಡಣ = ಸಮೂಹ.

೬. ಬೆರಿಸುವರೆ ಬೇಗ ತೋರಾ ಹೊರಹಾಕದಿರಯ್ಯ.
ನಿಮ್ಮಲ್ಲಿಗೆ ಸಲಿಸಂದ ತೊತ್ತಾನು. ಎನ್ನ ಹೊರ ಹಾಕದಿರಯ್ಯ
ಚನ್ನಮಲ್ಲಿಕಾರ್ಜುನಯ್ಯ ನಿಮ್ಮ ನಂಬಲೆಂದು ಬಳಯ ಬಂದೆನು.
ಇಂಬುಗೊಳ್ಳಯ್ಯ ಬೇಗದಲಿ.

ಸಂದ = ಸಲ್ಲಿದ, ಒಳಸೇರಿದ, ಬಂಧಿಸಿದ.

೭. ಅರಸಿ ತೊಳಲಿದಿಲ್ಲ. ಬಯಸಿ ಹೊಕ್ಕಿರಿಲ್ಲ. ತಪಸ್ಸು
ಮಾಡಿದಿಲ್ಲ. ಆದು ತನ್ನ ಬಹಕಾಲಕ್ಕಲ್ಲದೆ ಸಾಧ್ಯವಾಗದು.

ಶಿವನೊಲಿದಲ್ಲದೆ ಕೈಗೂಡದು. ಚನ್ನಮಲ್ಲಿಕಾರ್ಜುನನಿಗೊಲಿದೆನಾಗಿ, ನಾನು ಸಂಗನ ಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು.

೮. ನೀರ ಕ್ಷೇರದಂತೆ ನೀನಿಷ್ಟೆಯಾಗಿ, ಅವುದು ಮುಂದು ಅವುದು ಹಿಂದು ಎಂದರಿಯೆನು. ಅವುದು ಕರ್ತು ಅವುದು ಭೃತ್ಯ ನೆಂದರಿಯೆನು. ಅವುದು ಘನ, ಅವುದು ಕಿರಿವೆಂದರಿಯೆನು. ಚನ್ನಮಲ್ಲಿಕಾರ್ಜುನಯ್ಯ, ನಿನ್ನನೊಲಿದು ಕೊಂಡಾಡಿದರೆ, ಇರುಹೆ ರುದ್ರನಾಗದೆ ಹೇಳಯ್ಯ?

ಭೃತ್ಯ = ಸೇವಕ.

೯. ಭಕ್ತಿಯಾನಪ್ಪಿನಯ್ಯ, ಕರ್ತು ಭೃತ್ಯತ್ವವ ನಾನರಿಯೆ. ಮಾಹೇಶ್ವರಿಯಾನಪ್ಪಿನಯ್ಯ, ವ್ರತ ನೇಮವ ನಾನರಿಯೆ ಪ್ರಸಾದಿಯಾನಪ್ಪಿನಯ್ಯ, ಅರ್ಪಿತ ಅನರ್ಪಿತವೆಂಬ ಭೇದವ ನಾನರಿಯೆ. ಪ್ರಾಣಲಿಂಗಿಯಾನಪ್ಪಿನಯ್ಯ, ಅನುಭಾವದ ಗಮನವ ನಾನರಿಯೆ. ಶರಣೆಯಾನಪ್ಪಿನಯ್ಯ, ಶರಣ ಸತಿ ಲಿಂಗಪತಿಯೆಂಬ ಭಾವವ ನಾನರಿಯೆ. ಐಕ್ಯಳಾನಪ್ಪಿನಯ್ಯ, ಬೆರಸಿ ಭೇದವ ನಾನರಿಯೆ. ಚನ್ನಮಲ್ಲಿಕಾರ್ಜುನಯ್ಯ ಷಟ್ಸ್ಥಲದಲ್ಲ ನಿಃಸ್ಥಲವಾಗಿಷ್ಟೆನು.

ನಿಃಸ್ಥಲ = ಸ್ಥಲವಿಲ್ಲದ ರೀತಿ, ಐಕ್ಯ.

ಪರಮಾತ್ಮನಲ್ಲಿ ಮೋಹ.

೧೦. ಕಿಚ್ಚಿಲ್ಲದ ಬೇಗೆಯಲಿ ಬಿಂದಿನವ್ವಾ! ಎರಿಲ್ಲದ ಗಾಯದಲ್ಲಿ ನೊಂದಿನವ್ವಾ! ಸುಖವಿಲ್ಲದ ಧಾವತಿಗೊಂಡಿನವ್ವಾ! ಚನ್ನಮಲ್ಲಿಕಾರ್ಜುನ ದೇವರಿಗೊಲಿದು ಬಾರದ ಭವಂಗಳಲಿ ಬಂದಿನವ್ವಾ!

ಬೇಗೆ = ಕಾವು. ಏರು = ಗಾಯ. ಧಾವತಿ = ಕಷ್ಟ.

೧೧. ಅಕ್ಕ ಕೆಳವ್ವು, ಅಕ್ಕಯ್ಯ ನಾನೊಂದ ಕನಸು ಕಂಡೆ. ಅಕ್ಕೆಯುಡಕೆ ತೆಂಗಿನ ಕಾಯ ಕಂಡೆ. ಚಿಕ್ಕ ಚಿಕ್ಕ ಜಡಿಗಳ ಸುಲಿಪ

ಲ್ಲಗೊರವನು ಬಿಕ್ಷುಕ್ಕೆ ಬಂದುದ ಕಂಡನವ್ವ. ಮಿಕ್ಕಮೀರಿ ಹೋಕನ
ಬೆಂಬತ್ತಿ ಕೈವಿಡಿದನು. ಚನ್ನಮಲ್ಲಿಕಾರ್ಜುನನ ಕಂಡು ಕಣ್ಣಿರೆದನು.

ಗೊರವ = ಭೇಡ, ಈಶ್ವರ.

೩. ಕಾಮ ಬಲ್ಲಿದನೆಂದರೆ, ಉರುಹಿ ಭಸ್ತವ ಮಾಡಿದ. ಬ್ರಹ್ಮ
ಬಲ್ಲಿದನೆಂದರೆ ಶಿರವ ಚಿವುಟಿಯಾಡಿದ. ಎಲೆ ಆವ್ವ, ನೀನು ಕೇಳಾ
ತಾಯೆ. ವಿಷ್ಣು ಬಲ್ಲಿದನೆಂದರೆ, ಆಕಳ ಕಾಯ್ದಿರಿಸಿದ. ತ್ರಿಪುರದ
ಕೋಟೆ ಬಲ್ಲಿತ್ತೆಂದರೆ ನೊಸಲಕಂಗಳಲುರುಹಿದನವ್ವಾ! ಇದು ಕಾರಣ
ಚನ್ನಮಲ್ಲಿಕಾರ್ಜುನಗಂಡ ನೆನಗೆ. ಜನನ ಮರಣಕ್ಕೆಳಗಾಗದ
ಬಲುಹನೇನ ಬಣ್ಣಿಸೆನವ್ವಾ.

ಉರುಹು = ಸುಡು, ನೊಸಲು = ಹಣಿ, ಬಲುಹ = ಸಾಮರ್ಥ್ಯ.

೪. ಹೊಳೆವ ಜಡೆಯ ಮೇಲೆ ಎಳೆವೆಳದಿಂಗಳಕು. ಫಣಿ,
ಮಣಿ, ಕರ್ನಕುಂಡಲದವ ನೋಡವ್ವ! ರುಂಡಮಾಲೆಯ ಕೊರಳ
ವನ ಕಂಡರೆ ಒಮ್ಮೆ ಬರಹೇಳವ್ವಾ! ಗೋವಿಂದನನಯನ ಉಂಗು
ಟದ ಮೇಲಿಪ್ಪುದು. ಚನ್ನ ಮಲ್ಲಿಕಾರ್ಜುನದೇವ, ನಿನ್ನ ಕುರು
ಹವ್ವಾ!

ಎಳೆ = ಮೃದುವಾದ.

೫ ಒಳಗಿನ ಗಂಡನವ್ವಾ. ಹೊರಗಿನ ಮಿಂಡನವ್ವಾ. ಎರ
ಡನು ನಡಿಸಲು ಬಾರದಯ್ಯಾ! ಲೌಕಿಕಪಾರಮಾರ್ಥಿಕವೆಂಬೆರಡನು
ನಡಿಸಲು ಬಾರದಯ್ಯಾ. ಚನ್ನ ಮಲ್ಲಿಕಾರ್ಜುನಯ್ಯಾ! ಬಿಲ್ಲು ಬೆಳ
ವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯಾ.

೬. ಎನ್ನ ಮನವ ಮಾರುಗೊಂಡನವ್ವಾ! ಎನ್ನ ತನುವ
ಸೂರೆಗೊಂಡನವ್ವಾ! ಎನ್ನ ಸುಖವನೊಪ್ಪುಗೊಂಡನವ್ವಾ! ಎನ್ನಿರ
ವನಿಂಬುಗೊಂಡನವ್ವಾ! ಚನ್ನಮಲ್ಲಿಕಾರ್ಜುನನ ಒಲುಮೆಯವಳಾನು.

ಮಾರುಗೊಳ್ಳು = ಬರಲಾಗಿ ತೆಗೆದುಕೊಳ್ಳು. ಇರವು = ಸ್ಥಿತಿ.

ಒಲುಮೆ = ಪ್ರೀತಿ.

೭. ಸಾವಿಲ್ಲದ, ಕೇಡಿಲ್ಲದ ರೂಹಿಲ್ಲದ, ಚಲುವಂಗಾನೊಲಿದೆ ನನ್ನ. ಎಡೆ ಇಲ್ಲದ ಕಡೆ ಇಲ್ಲದ ತೆರಹಿಲ್ಲದ ಕುರುಹಿಲ್ಲದ ಚಲುವಂಗಾನೊಲಿದೆ ಎಲೆ ಅವ್ಯಾ. ನೀನು ಕೇಳಾ ತಾಯೆ. ಭವವಿಲ್ಲದ ಭಯವಿಲ್ಲದ ನಿರ್ಭಯ ಚಲುವಂಗೊಲಿದೆ ನಾನು. ಕಃಲ ಸೀಮೆ ಇಲ್ಲದ ನಿಸ್ಸೀಮೆ ಚಲುವಂಗೆ ನಾನೊಲಿದೆ. ಇದು ಕಾರಣ ಚನ್ನಮಲ್ಲಿಕಾರ್ಜುನ ಚಲುವ ಗಂಡನೆನಗೆ. ಈ ಸಾವ ಕೆಡುವ ಗಂಡರ ನೊಯ್ದು ಒಲೆಯೊಳಗಿಕ್ಕು.

ರೂಹು = ರೂಪು, ಆಕೃತಿ. ಎಡೆ = ಸ್ಥಳ.

೮. ಮನ ಮನ ತಾರ್ಕಣೆಯ ಕಂಡು ಅನುಭವಿಸಲು, ನೆನಹೇ ಘನವಹುದಲ್ಲದೆ, ಅದು ಹವಣಲ್ಲಿ ನಿಲುವುದೆ ಎಲೆ ಅವ್ಯಾ? ನೀನು ಮರುಳವ್ವೆ. ಎನ್ನ ದೇವ ಚನ್ನಮಲ್ಲಿಕಾರ್ಜುನಯ್ಯ ಗೊಲಿದು, ಸಲೆ ಮಾರುವೋದೆನು ನಿನ್ನ ತಾಯಿತನವನೊಲ್ಲೆ ಹೋಗೇ.

ತಾರ್ಕಣೆ = ಸರಿಯಾಗಿ ಕೂಡುವದು, ಸಂಘಟ್ಟನೆ; ನೆನಪು = ಧ್ಯಾನ; ಹವಣು = ಪ್ರಮಾಣ, ಅಳತೆ; ಮಾರುವೋಗು = ಕ್ರತಿಯಾಗಿ ತೆಗೆದುಕೊಳ್ಳಲ್ಪಡು.

೯. ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ ಚಿನ್ನಕ್ಕರಿಸಿನವ ಕೊಳ್ಳಿ ರವ್ವಾ! ನಮ್ಮ ನಲ್ಲನ ಮೆಯ್ಯ ಹುತ್ತವ ಅರಿಸಿನವ ಕೊಳ್ಳಿ ರವ್ವಾ! ಒಳುಗುಂದದರಿಸಿನವ ಮಿಂದು ಚನ್ನಮಲ್ಲಿಕಾರ್ಜುನನಸ್ಪಿರವ್ವಾ.

೧೦. ನೀನು ದಂಡು ಮಂಡಲಕ್ಕೆ ಹೋದೆನೆಂದೊಡೆ, ನಾನು ಸುಮ್ಮನಿಹೆನು. ನೀನು ಎನ್ನ ಕೈಯ್ಯೊಳಗಿದು ಎನ್ನ ಮನದೊಳಗಿದು ನುಡಿಯದಿದೊಡಾನು ಎಂತು ಸೈರಿಸುವೆನಯ್ಯ! ನೇಹವೆಂಬ ಕುಂಟೆಣೆ ಚನ್ನಮಲ್ಲಿಕಾರ್ಜುನ ನೊಲಿಸದಿದ್ದರೆ, ಇನ್ನೇವೆ ಸಖಿಯೆ?

ದಂಡುಮಂಡಲ = ಯುದ್ಧಭೂಮಿ; ನೇಹ = ಪ್ರೀತಿ; ಇನ್ನೇವೆ = ಇನ್ನೇನುವಾಳಲಿ.

ಅನುಭಾವಿಗಳ ಸಂಗಮಾಡುವುದು.

೧. ಸಂಗದಿಂದಲ್ಲದೆ ಅಗ್ನಿ ಹುಟ್ಟಿದುದು. ಸಂಗದಿಂದಲ್ಲದೆ ಬೀಜವೊಳೆದೋರದು. ಸಂಗದಿಂದಲ್ಲದೆ ದೇಹವಾಗದು. ಸಂಗದಿಂದಲ್ಲದೆ ಸರ್ವಸುಖವೋರದು. ಚನ್ನಮಲ್ಲಿಕಾರ್ಜುನ ದೇವಯ್ಯಾ, ನಿಮ್ಮ ಶರಣರ ಅನುಭಾವ ಸಂಗದಿಂದಾನು ಪರಮ ಸುಖಿಯಾದೆನು.

೨. ಆಯ್ಯ, ನಿಮ್ಮನುಭಾವಿಗಳ ಸಂಗದಿಂದ ಎನ್ನ ತನು ರುಡ್ಧವಾಯಿತ್ತು. ಆಯ್ಯ ನಿಮ್ಮನುಭಾವಿಗಳ ಸಂಗದಿಂದ ಎನ್ನ ಮನ ರುಡ್ಧವಾಯಿತ್ತು. ಆಯ್ಯ, ನಿಮ್ಮನುಭಾವಿಗಳ ನೊರೆದೊರೆದು ಆಗುವಾಡಿದ ಕಾರಣ, ಚನ್ನಮಲ್ಲಿಕಾರ್ಜುನ ನಿಮಗಾನು ತೊಡಿಗೆಯಾದೆನು.

ಒರೆ = ತಿಕ್ಕು, ಆಗು = ಸ್ಥಿತಿ; ತೊಡಿಗೆ = ಆಭರಣ

೩. ಮರ ಮರ ಮಥನಿಸಿ, ಕಿಚ್ಚು ಹುಟ್ಟಿ, ಸುತ್ತಣ ತರುಮರಾದಿಗಳ ಸುಡಲಾಯಿತ್ತು. ಆತ್ಮವಾತ್ಮಮಥನಿಸಿ, ಅನುಭಾವ ಹುಟ್ಟಿ, ತನುಗುಣಾದಿಗಳ ಸುಡಲಾಯಿತ್ತು. ಇದು ಕಾರಣ ನಿಮ್ಮ ಮಹಾನುಭಾವಿಗಳ ಅನುಭಾವವ ತೋರಿ, ಎನ್ನೊಡಲ ನುಕುಹಿಕೊಳ್ಳು ಚನ್ನಮಲ್ಲಿಕಾರ್ಜುನನಾ.

ಮಥನಿಸು = ತಿಕ್ಕು, ಒಡಲ = ಕರೀರ

೪. ಅಯ್ಯಾ, ನಿಮ್ಮ ಶರಣರ ಕೂಡಿದ ಸುಖವನುಸಮೆಗೆ ತರಬಾರದಯ್ಯ! ಅಯ್ಯ ನಿಮ್ಮ ಮಹಂತರ ಕೂಡಿಯಗಲುವಧಾವತಿಯಿಂದ ಸಾವುದೇ ಕರ ಲೇಸುಕಂಡಯ್ಯ. ಚನ್ನಮಲ್ಲಿಕಾರ್ಜುನಯ್ಯ, ನಿಮ್ಮನರುಹಿದ ಮಹಿಮರನಗಲಿ ಅನು ನಿಲಲಾರೆನಯ್ಯ.

ಕರ = ಬಹಳ; ಅರುಹು = ತಿಳಿಸು

೫. ಹಡೆವುದರಿದು ನರಜನ್ಮವ. ಹಡೆವುದರಿದು ಗುರುಕಾರುಣ್ಯವ ಹಡೆವುದರಿದು ಲಿಂಗಜಂಗಮದ ಸೇವೆಯ. ಚನ್ನಮಲ್ಲಿಕಾ

ಜುಫನಯ್ಯನ ಶರಣರ ಸಂಗದಲ್ಲಿ ನಲಿದಾಡು ಕಂಡೆಯಾ ಎಲೆ ಮನವೇ.

ಹಡೆ = ಪಡೆ, ಅರಿದು = ಅಶ್ವರ್ಯ; ನಲಿ = ಸಂತೋಷ ಪಡು

೬. ಆಡುವುದು, ಪಾಡುವುದು, ಕೇಳುವುದು, ಹೇಳುವುದು, ನಡೆವುದು, ನುಡಿವುದು, ಸರಸ ಸಮ್ಮೇಳವಾಗಿಪ್ಪುದಯ್ಯಾ ಶರಣರೊಡನೆ. ಚನ್ನಮಲ್ಲಿಕಾರ್ಜುನಯ್ಯ, ನೀ ಕೊಟ್ಟ ಆಯುಷ್ಯವುಳ್ಳನ್ನಕ್ಕರ, ಲಿಂಗಸುಖಿಗಳ ಸಂಗದಲ್ಲಿ ದಿನಂಗಳ ಕಳೆವೆನು.

ಸರಸ = ಚೇಷ್ಟೆ, ಕ್ರಿಯೆ; ಸಮ್ಮೇಳ = ಹೊಂದಿಕೆಯಾಗಿರುವುದು

೭. ಅರಿಯದವರೊಡನೆ ಸಂಗವ ಮಾಡಿದರೆ, ಕಲ್ಲು ಹೊಯ್ದು ಕೆಡಿಯ ತೆಗೆದುಕೊಂಬಂತೆ. ಬಲ್ಲವರೊಡನೆ ಸಂಗವ ಮಾಡಿದರೆ, ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ. ಚನ್ನಮಲ್ಲಿಕಾರ್ಜುನಯ್ಯ. ನಿಮ್ಮ ಶರಣರ ಸಂಗ ಕರ್ಮರ ಗಿರಿಯ ಉರಿಕೊಂಡಂತೆ.

ಹೊಸೆ = ಕಡೆಯು

೮. ಆಯತ ಸ್ವಾಯತ ಅನುಭಾವವ ನಾನೆತ್ತಬಲ್ಲೆನಯ್ಯಾ! ಗುರುಲಿಂಗ ಜಂಗಮಕ್ಕೆ ಅರ್ಥಪ್ರಾಣಾಭಿಮಾನವ ನಿತ್ತ ಭಕ್ತರ ಭೃತ್ಯರ ಭೃತ್ಯರಿಗಾಳಾಗಿಪ್ಪೆನಯ್ಯ. ಚನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣರಲ್ಲದನ್ಯವ ತೋರದಿರಯ್ಯಾ.

ಆಯತ = ಒಳಗಾದ

ಪರಮಾತ್ಮನ ಧ್ಯಾನ.

೧. ನಚ್ಚುಗೆ ಮನ ನಿಮ್ಮಲ್ಲಿ. ಮಚ್ಚುಗೆ ಮನ ನಿಮ್ಮಲ್ಲಿ. ಸಲುಗುಗೆ ಮನ ನಿಮ್ಮಲ್ಲಿ. ಸೋಲುಗೆ ಮನ ನಿಮ್ಮಲ್ಲಿ. ಅಳಲುಗೆ ಮನ ನಿಮ್ಮಲ್ಲಿ. ಬಳಲುಗೆ ಮನ ನಿಮ್ಮಲ್ಲಿ. ಕರಗುಗೆ ಮನ ನಿಮ್ಮಲ್ಲಿ. ಕೊರಗುಗೆ ಮನ ನಿಮ್ಮಲ್ಲಿ. ಎನ್ನ ಪಚನೇಂದ್ರಿಯಂಗಳು ಕಬ್ಬನ ಉಂಡ ನೀರಿನಂತೆ, ನಿಮ್ಮಲ್ಲಿ ಬೆರಿಸುಗೆ ಚನ್ನಮಲ್ಲಿಕಾರ್ಜುನಯ್ಯ.

ಸಲುಗು = ಒಳಸೇರು; ಬಳಲು = ದುಃಖಪಡು; ಬಳಲು = ಕಷ್ಟಪಡು

೨. ಲೋಕದ ಚೇಷ್ಟೆಗೆ ರವಿ ಬೀಜನಾದಂತೆ, ಕರಣಂಗಳ ಚೇಷ್ಟೆಗೆ ಮನವೇ ಬೀಜ. ಎನಗುಳ್ಳದೊಂದು ಮನ. ಆ ಮನ ನಿಮ್ಮಲ್ಲಿ ಒಡವೆಲೆಬಳಕೆ ಎನಗೆ ಭವವುಂಟೆ ಚನ್ನಮಲ್ಲಿಕಾರ್ಜುನಾ?

ಚೇಷ್ಟೆ = ಕ್ರಿಯೆ; ಒಡವೆರೆ = ಬಿರಿಸು, ಕೂಡು

೩. ವೇದಶಾಸ್ತ್ರ ಪುರಾಣಾಗಮಂಗಳೆಲ್ಲ ಕೊಟ್ಟಣವ ಕುಟ್ಟುತ್ತ ನುಚ್ಚುತಾಡು ಕಾಡೆಭೋ! ಇವ ಕುಟ್ಟಲೇಕೆ? ಅತ್ತಲಿತ್ತ ಹರಿವ ಮನದ ಶಿರವನರಿದಡಿ, ಬಚ್ಚು ಬರಿಯ ಬಯಲು ಚನ್ನಮಲ್ಲಿಕಾರ್ಜುನ.

ಕೊಟ್ಟಣ = ಬತ್ತ ಕುಟ್ಟುವುದು; ಬಚ್ಚು = ತೆರಿದ; ಆರಿ = ಕೊಯ್ಯು

೪. ಹಿಂಡನಗಲಿ ಹಿಡಿವಡೆದ ಕುಂಜರ ತನ್ನ ವಿಂಧ್ಯವನೆ ನೆವಂತಿ, ನೆನೆವೆನಯ್ಯ! ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತಿ ನೆನೆವೆನಯ್ಯ! ಕಂದಾ ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯ ಚನ್ನಮಲ್ಲಿಕಾರ್ಜುನಾ.

ಹಿಡಿವಡೆದ = ಹಿಡಿಯಲ್ಪಟ್ಟ; ಕುಂಜರ = ಆನೆ; ವಿಂಧ್ಯ = ಪರ್ವತ; ಆಂದ = ರೀತಿ

೫. ಉದಯದಲೆದ್ದು ನಿಮ್ಮ ನೆನೆವೆನಯ್ಯ. ನಿಮ್ಮ ಬರವ ಹಾರುತ್ತಿರ್ಪೆನಯ್ಯ. ಹಸೆ ಹಂದರವನಿಕ್ಕೆ, ನಿಮ್ಮಡಿಗಳೆಗೆಡಿ ಮಾಡಿ ಕೊಂಡಿಪ್ಪೆನ್ನಯ್ಯಾ! ಚನ್ನಮಲ್ಲಿಕಾರ್ಜುನಾ, ನೀನಾವಾಗಬಂದಿಹ ನೆಂದು.

ಬರವ = ಆಗಮನ; ಹಾರು = ನಿರೀಕ್ಷಿಸು; ಹಸೆ = ಆಸನ

೬. ಗಿರಿಯಲ್ಲದೆ ಹುಲ್ಲು ಮೊರಡಿಯಲ್ಲಾಡುವದೇ ನನಿಲು? ಕೊಳನಲ್ಲದೆ ಕಿರಿವಳ್ಳಕ್ಕೆಳಿಸುವದೆ ಹುಸೆ? ಮಾಮರ ತಳೆತಲ್ಲದೆ ಸ್ವರ ಗೈವುದೆ ಕೋಗಿಲೆ? ಪರಿಮಳವಿಲ್ಲದ ಪುಷ್ಪಕ್ಕೆಳಿಸುವದೇ ಭ್ರಮರ?

ಎನದೇವ ಚನ್ನಮಲ್ಲಿಕಾರ್ಜುನನಲ್ಲದೆ, ಅನ್ಯಕ್ಕೆಳಿಸುವುದೇ ಎನ್ನಮನ ಕೇಳರೆ, ಕೇಳದಿಯರೀರಾ?

ಕೊಳ = ಸರೋವರ; ಕಿಂಚಳ ಸಣ್ಣ ಸಳ; ಎಳಸು = ಅಚ್ಚಿಸು; ಮಾಸುರ = ಮಾದಿನ ಮರ; ತಳಿ = ಚಿಗರು; ಕೆಳವಿ = ಗೆಳತಿ

೨. ಎನ್ನ ಕಾಯ ಮಣ್ಣು, ಜೀವ ಬಯಲು, ಆವು ವ ಓಡಿವೆನಯ್ಯ ದೇವಾ? ನಿಮ್ಮ ನಾವಪರಿಯಲ್ಲಿ ನಾ ನೆನೆವೆನಯ್ಯ? ಎನ್ನ ಮಾಯವನು ಮಾಣಿಸಯ್ಯ ಚನ್ನಮಲ್ಲಿಕಾರ್ಜುನಯ್ಯ.

೩. ಶಾಯದೊಳಗೆ ಆಕಾಯವಾಯಿತ್ತು. ಜೀವದೊಳಗೆ ನಿಜೀವ ವವಾಯಿತ್ತು, ಭಾವದೊಳಗೆ ನಿರ್ಭಾವವಾಯಿತ್ತು, ನೆನಹಿನೊಳಗೆ ಮನಘನವಾಯಿತ್ತು, ಎನ್ನ ತಲೆ ಮೊಲೆಯ ನೋಡಿ ಸಲಹಿದ ಕಾರಣ ಚನ್ನಮಲ್ಲಿಕಾರ್ಜುನಾ ನಿಮ್ಮ ಧರ್ಮದವಳಾದೆನಯ್ಯಾ?

ಶರಣರ ಸ್ತೋತ್ರಗಳು.

೧. ಆಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ, ಆಯ್ಯಾ ನಿಮ್ಮ ಶರಣರು ಇದ್ದ ಪುರವೇ ಕೈಲಾಸಪುರವಯ್ಯಾ, ಆಯ್ಯಾ ನಿಮ್ಮ ಶರಣರು ನಿಂದುದೇ ನಿಜನಿವಾಸವಯ್ಯಾ. 'ಚನ್ನ ಮಲ್ಲಿಕಾರ್ಜುನಯ್ಯ, ನಿಮ್ಮ ಶರಣ ಬಸವಣ್ಣನಿದ್ದ ಸ್ತೋತ್ರವೇ ಆವಿ ಮುಕ್ತ ಸ್ತೋತ್ರ. ಅನು ಬಸವಣ್ಣನ ಶ್ರೀ ಪಾದಕ್ಕೆ ನಮೋನಮೋ ಎನುತಿದೇನು.

ಸ್ತೋತ್ರ = ಭೂಮಿ. ಅದಿಮುಕ್ತಸ್ತೋತ್ರ = ಕಾಶಿಯಲ್ಲಿದ್ದ ಒಂದು ಸ್ತೋತ್ರ.

೨. ಎನ್ನಂಗದಲ್ಲಿ ಆಚಾರವ ತೋರಿದನಯ್ಯ ಬಸವಣ್ಣನು. ಆಚಾರವೇ ಲಿಂಗವೆಂದರುಹಿದನಯ್ಯ ಬಸವಣ್ಣನು. ಎನ್ನ ಪ್ರಾಣ ದಲ್ಲಿ ಆರಿವ ತೋರಿದನಯ್ಯ ಬಸವಣ್ಣನು. ಆರಿವೇ ಜಂಗವು ವೆಂದು ಅರುಹಿದನಯ್ಯ ಬಸವಣ್ಣನು. ಚನ್ನಮಲ್ಲಿಕಾರ್ಜುನಯ್ಯ. ಎನ್ನ ಹೆತ್ತ ತಂದೆ ಸಂಗನಬಸವಣ್ಣ ಎನಗೀಕ್ರಮವನರುಹಿದನಯ್ಯ.

೩. ಬಸವಣ್ಣ, ನಿಮ್ಮಂಗದಾಚಾರವ ಕಂಡು ಎನಗೆ ಲಿಂಗ ಸಂಗವಾಯಿತ್ತು. ಆಯ್ಯ ಬಸವಣ್ಣ, ನಿಮ್ಮ ಮನದ ಸುಜ್ಞಾನವ ಕಂಡು ಎನಗೆ ಜಂಗಮ ಸಂಬಂಧವಾಯಿತ್ತಯ್ಯ. ಬಸವಣ್ಣ ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತ್ತು. ಚನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟು ಗುರು ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋನಮೋ ಎನುತಿದೆನು.

೪. ಕಾಮನ ಗೆಲಿದೆನು ಬಸವಾ ನಿಮ್ಮ ದಯದಿಂದ. ಸೋಮ ಧರನ ಹಿಡಿತವೆನು ಬಸವಾ ನಿಮ್ಮ ಕೃಪೆಯಿಂದ. ನಾಮದಲ್ಲಿ ಹೆಂ ಗುಸೆಂಬ ಹೆಸರಾದರೇನು, ಭಾವಿಸಲು ಗಂಡುರೂಪು. ಬಸವಾ ನಿಮ್ಮ ದಯದಿಂದ ಅತಿಕಾವಿ ಚನ್ನಮಲ್ಲಿಕಾರ್ಜುನಯ್ಯಂಗಿ ತೊಡ ರನಿಕ್ಕಿ ಎರಡು ವರಿಯದೆ ಕೂಡಿದೆನು ಬಸವಾ ನಿಮ್ಮ ಕೃಪೆಯಿಂದ.

ಸೋಮಧರ = ಶಿವ. ತೊಡರು = ಬೇಡಿ.

೫. ಶಿವಶಿವಾ! ಆದಿಯನಾದಿ ಎಂಬೆರಡೂ ಇಲ್ಲದ ನಿರವಯ್ಯ ವಾಗಿಪ್ಪ ಶಿವನೇ, ನಿಮ್ಮ ನಿಜನನಾರಯ್ಯಾ ಬಲ್ಲರು? ವೇದಗಳಿಗೆ ಭೇದ್ಯನು, ರಾಸ್ತ್ರಗಳಿಗಸಾಧ್ಯನು, ಪುರಾಣಕ್ಕೆ ಆಗವ್ಯನು, ಆಗ ಮುಕ್ತೆ ಅಗೋಚರನು, ತರ್ಕಕ್ಕೆ ಅತರ್ಕನು, ವಾಜ್ಞನಕ್ಕೆ ತೀತನೆನಿಸ ಪರಶಿವಲಿಂಗವನು ಕೆಲಂಬರು ಸಕಲನೆಂಬರು, ಕೆಲಂಬರು ನಿಷ್ಕುಲ ನೆಂಬರು, ಕೆಲಂಬರು ಸೂಕ್ಷ್ಮನೆಂಬರು, ಕೆಲಂಬರು ಸ್ಥೂಲನೆಂಬರು. ಈ ಬಗೆಯ ಭಾವದಿಂದ ಹರಿ ಬ್ರಹ್ಮ ಇಂದ್ರ ಚಂದ್ರ ರವಿಕಾಲ ಕಾಮ ದಕ್ಷ ಇವರೊಳಗಾದ ಸಮಸ್ತ ದೇವದಾನವ ಮಾನವರೆಲ್ಲರೂ ಕಾಣ ಲರಿಯದೆ ಅಜ್ಞಾನದಿಂದ ಭವಭಾರಿಗಳಾದರು. ಈ ಪರಿಯಲ್ಲಿ ಭವ ಭಾರಿಗಳಾಗಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು ಜಗದ್ವಿಠಾರ್ಥನಾಗಿ ಮರ್ತ್ಯಕ್ಕೆ ಬಂದು ವೀರಶೈವ ಮಾರ್ಗವನರಿಪುವು ದಕ್ಕೆ ಐವತ್ತೆರಡು ವಿಧವನೊಳಕೊಂಡು ಚರಿಸಿದನು. ಅದೆಂತೆಂದೊಡೆ ಗುರುಕಾರುಣ್ಯವೇದ್ಯನು, ವಿಭೂತಿ ರುದ್ರಾಕ್ಷಿ ಧಾರಕನು, ಸಂಚಾರ್ವ

ರೇಭಾಷಾಸಮೇತನು, ಲಿಂಗಾಂಗಸಂಬಂಧಿ. ನಿತ್ಯ ಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ, ಪಾದೋದಕಪ್ರಸಾದ ಗ್ರಾಹಕನು, ಗುರುಭಕ್ತಿ ಸಂಪನ್ನನು, ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು, ಶರಣ ಸಂಗಮೇಶ್ವರನು, ತ್ರಿವಿಧಕ್ಕೆ ಆಯತನು, ತ್ರಿಕರಣಬುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ, ಅನ್ಯ ದೈವಸ್ಮರಣೆಯ ಹೊದ್ದ, ಭವಿ ಸಂಗವ ಮಾಡ, ಭವಿಪಾಕವಕೊಳ್ಳ, ಪರಸ್ತ್ರೀಯರ ಬೆರಿಸ, ಪರಧನವನೊಲ್ಲ. ಪರನಿಂದಿಯನಾಡ, ಅನ್ಯತವ ನುಡಿಯ, ಹಿಂಸೆಯ ಮಾಡ, ತಾಮ ಸಭಕ್ತ ಸಂಗವಮಾಡ, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ ಮುಂತಾದ ಸಮಸ್ತವೆಲ್ಲವ ಸಮರ್ಪಿಸಿ ಪ್ರಸಾದ ಮುಂತಾಗಿ ಭೋಗಿ ಸುವ, ಜಂಗಮನಿಂದೆಯಸೈರಿಸ, ಪ್ರಸಾದನಿಂದೆಯಕೇಳ, ಅನ್ಯರ ನಾಶಿಗೈಯ್ಯ, ಪಾತ್ರಾಪಾತ್ರವನರಿದಿವ, ಚತುರ್ವಿಧಪದವಿಯಹಾರ, ಅರಿಷಡ್ವರ್ಗಕ್ಕಳುಕ, ಕುಲಾದಿ ಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನ.ಡಿವನಲ್ಲ, ಸಂಕಲ್ಪ ವಿಕಲ್ಪವ ಮಾಡುವನಲ್ಲ, ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿಹ, ಷಟ್ಸ್ಥಲಭರಿತ, ಸರ್ವಾಂಗಲಿಂಗಿ, ದಾಸೋಹ ಸಂಪನ್ನ, ಇಂತೀ ಐವತ್ತೆರಡು ವಿಧದಲ್ಲಿ ನಿವುಣನಾಗಿ ಮೆರೆವ ನಮ್ಮ ಬಸವಣ್ಣನು. ಆ ಬಸವಣ್ಣನ ಶ್ರೀ ಪಾದಕ್ಕೆ ಖಾನು ಅಹೋರಾತ್ರಿಯಲ್ಲಿ ನಮೋ ನಮೋ ಎಂದು ಬದುಕಿದೆನು ಕಾಣಾ ಚನ್ನಮಲ್ಲಿಕಾರ್ಜುನಾ.

ನಿರವಯ = ನಿರಾಕಾರ ಬಯಲು; ಆಭೇದ್ಯ = ತಿಳಿಯಲಿಕ್ಕೆ ಅಸಾಧ್ಯ; ವೇದ್ಯ = ತಿಳಿಯಲಿಕ್ಕೆ ಶಕ್ಯ; ಅವಧಾನಿ = ಮನಸ್ಸಿನ ಏಕಾಗ್ರತೆಯುಳ್ಳ ವನು; ಲೋಲುಪ್ತ = ಮಗ್ನ; ಹಾರು = ಇಚ್ಛಿಸು; ಅಳುಕು = ಅಂಜು; ಬಗೆ ಗೊಳ್ಳು = ಮನಸ್ಸಿಗೆ ತರು.

೬. ಮರ್ತ್ಯಲೋಕದ ಭಕ್ತರ ಮನವ ಬೆಳಗಲೆಂದು ಇಳಿತಂ ದನಯ್ಯ ತಿವನು. ಕತ್ತಲೆಯ ಪಾಳೆಯವ ರವಿಹೊಕ್ಕಂತಾಯಿತ್ತಯ್ಯ. ಚಿತ್ತದ ಪ್ರವೃತ್ತಿಯ ಹಿಂಗಿಸಿ, ಮುಕ್ತಿಪಥವ ತೋರಿದನಲ್ಲ ಅಸಂಖ್ಯಾ ತರುಗಳಿಗೆ. ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ, ಭಾವ

ವೆಲ್ಲ ಮಹಾಭನವ ಬೆಳಗು. ಚಿನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣ ಸಮ್ಯಜ್ಞಾನಿ ಚಿನ್ನಬಸವಣ್ಣನ ಶ್ರೀ ಪಾದಕ್ಕೆ ಶರಣೆಂದು ಎನ್ನ ಭವಂ ನಾಸ್ತಿಯಾಯಿತ್ತಯ್ಯ ಪ್ರಭುವೇ.

ಪಾಳೆಯ=ಪಾಳೆ, ತಾಣೆ.

೭. ಬಸವಣ್ಣನ ಭಕ್ತಿ, ಚಿನ್ನಬಸವಣ್ಣನ ಜ್ಞಾನ, ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ, ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ, ಸಿದ್ಧರಾಮಯ್ಯನ ಸಮಾಧಿಸ್ಥಲ, ಇಂತಿವರ ಕರುಣಪ್ರಸಾದವೆನಗಾಯಿತ್ತು ಚಿನ್ನಮಲ್ಲಿಕಾರ್ಜುನಯ್ಯ.

೮. ಬಸವಣ್ಣ, ಎನ್ನ ಭಕ್ತಿಯೇ ನಿಮ್ಮ ಧರ್ಮ, ಎನ್ನ ಜ್ಞಾನವೇ ಪ್ರಭುದೇವರ ಧರ್ಮ, ಎನ್ನ ಪರಿಣಾಮವೇ ಚಿನ್ನಬಸವಣ್ಣನ ಧರ್ಮ, ಇಂತೀ ಮೂವರು ಒಂದೊಂದು ಕೊಟ್ಟ ಕಾರಣ ಎನಗೆ ಮೂರು ಭಾವವಾಯಿತ್ತು. ಆ ಮೂರು ಭಾವವ ನಿಮ್ಮಲ್ಲಿ ಸಮರ್ಪಿಸಿದ ಕಾರಣ ಚಿನ್ನಮಲ್ಲಿಕಾರ್ಜುನಯ್ಯನ ನೆನಹು ಹೋದಲ್ಲೆಯೇ ನಿಮ್ಮ ಕರುಣದ ಕಂದನು: ಕಾಣಾ ಸಂಗನಬಸವಣ್ಣ.

೯. ಬಸವಣ್ಣನ ಮನೆಯ ಮಗಳಾದ ಕಾರಣ ಭಕ್ತಿಪ್ರಸಾದವ ಕೊಟ್ಟನು. ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ ಮಗಳಾದ ಕಾರಣ ಜ್ಞಾನಪ್ರಸಾದವ ಕೊಟ್ಟನು ಶಿಧ್ಧರಾಮಯ್ಯನ ಶಿಶುಮಗಳಾದ ಕಾರಣ ಪ್ರಾಣಪ್ರಸಾದವ ಕರುಣಿಸಿ ಕೊಟ್ಟನು. ಮಡಿವಾಳಯ್ಯನ ಮನೆಯ ಮಗಳಾದ ಕಾರಣ ನಿರ್ವಲ ಪ್ರಸಾದವ ನಿಶ್ಚಯಿಸಿ ಕೊಟ್ಟನು. ಇಂತೀ ಅಸಂಖ್ಯತ ಗಣಂಗಳೆಲ್ಲರೂ ತಮ್ಮ ಕರುಣದ ಕಂದನೆಂದು ತಲೆದಡಹಿವ ಕಾರಣ ಚಿನ್ನಮಲ್ಲಿಕಾರ್ಜುನಯ್ಯನ ಶ್ರೀ ಪಾದಕ್ಕೆ ಯೋಗ್ಯಳಾದೆನು.

ತಡಹು=ಮುಟ್ಟು.

೧೦. ಸಂಗನಬಸವಣ್ಣನ ಪಾದವ ಕಂಡೆನಾಗಿ ಎನ್ನಂಗೆ ನಾಸ್ತಿಯಾಯಿತ್ತು. ಚಿನ್ನಬಸವಣ್ಣನ ಪಾದವ ಕಂಡೆನಾಗಿ ಎನ್ನ ಪ್ರಾಣನಾ

ಸ್ತ್ರಿಯಾಯಿತ್ತು. ಪ್ರಭುವೇ ನಿಮ್ಮ ಶ್ರೀ ಚರಣಕ್ಕೆ ಶರಣೆಂದೆನಾಗಿ ಎನಗೆ ವರುಹು ಸ್ವಾಯತನಾಯಿತ್ತು ಚನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣ ರ ಕರುಣವ ಪಡೆದೆನಾಗಿ ಎನಗಾವ ಜಂಜಡವಿಲ್ಲವಯ್ಯ ಪ್ರಭುವೇ.

ಜಂಜಡ = ತೊಂದರೆ

೧೧. ಮಾಟಕೂಟ ಬಸವಣ್ಣಂಗಾಯಿತ್ತು, ನೋಟಕೂಟ ಪ್ರಭುದೇವರಿಗಾಯಿತ್ತು. ಭಾವಕೂಟ ಅಜಗಣ್ಣಂಗಾಯಿತ್ತು. ಸ್ನೇಹ ಕೂಟಬಾಚಿರಾಜಂಗಾಯಿತ್ತು. ಇವರೆಲ್ಲರ ಕೂಟ ಚನ್ನಬಸವಣ್ಣಂ ಗಾಯಿತ್ತು. ಎನಗಿನ್ನಾವ ಕೂಟವಿಲ್ಲವಯ್ಯ ಚನ್ನಮಲ್ಲಿಕಾರ್ಜುನಯ್ಯ.

ನೂಟ = ಕ್ರಿಯೆ

೧೨. ಮಾಟಕೂಟದಲ್ಲಿ ಬಸವಣ್ಣನಿಲ್ಲ. ನೋಟಕೂಟದಲ್ಲಿ ಪ್ರಭುದೇವರಿಲ್ಲ. ಭಾವಕೂಟದಲ್ಲಿ ಅಜಗಣ್ಣನಿಲ್ಲ. ಸ್ನೇಹಕೂಟದಲ್ಲಿ ಬಾಚಿರಾಜನಿಲ್ಲ. ಇವರೆಲ್ಲರ ಕೂಟದಲ್ಲಿ ಚನ್ನಬಸವಣ್ಣನಿಲ್ಲ. ಎನಗಿ ನ್ನಿದೇನಯ್ಯ ಚನ್ನಮಲ್ಲಿಕಾರ್ಜುನಯ್ಯ?

೧೩. ಕರ್ಮವೆಂಬ ಕದಳಿ ಎನಗೆ, ಕಾಯವೆಂಬ ಕದಳಿ ನಿನಗೆ, ಮಾಟವೆಂಬ ಕದಳಿ ಬಸವಣ್ಣಂಗೆ, ಭಾವವೆಂಬ ಕದಳಿ ಚನ್ನಬಸವಣ್ಣಂಗೆ. ಬಂದ ಭಾವ ಸಲೆ ಸಂದಿತ್ತು. ಎನ್ನಂಗದ ವಸಾನ ಹೇಳಾ ಚನ್ನಮಲ್ಲಿಕಾರ್ಜುನಯ್ಯ.

ಕದಳಿ = ಅರಣ್ಯದ ಮಧ್ಯಸ್ಥಳ; ಆವಸಾನ = ಅಂತ್ಯ.



ಮಹೇಶ್ವರ ಸ್ಥಲ.

೧. ಕಡೆಗೆ ಮಾಡದ ಭಕ್ತಿ, ದೃಢವಿಲ್ಲದಾಳುತನ, ವೃಷ ನೊಲಿಯ ಹೇಳಿದರೆ ಎಂತೊಲಿವನಯ್ಯ? ಮಾಡಲಾಗದು, ಅಳ ಮನವ ಮಾಡಿದೊಡೆ ಮನದೊಡೆಯ ಬಲ್ಲನೈಸೆ. ವಿರಳವಿಲ್ಲದೆ ಮಣಿಯ ಪೋಣಿಸಿಹೆನೆಂದೊಡೆ, ದುರುಳ ಚನ್ನಮಲ್ಲಿಕಾರ್ಜುನಯ್ಯ ನೆಂತೊಲಿವನಯ್ಯ?

ಆಳುತನ = ಒಡತನ; ಅಳ = ಹುದು; ವಿರಳವಿಲ್ಲದೆ = ಒಂದೇಸವನೆ

೨. ಹುಟ್ಟಿದ ಯೋನಿಯಲ್ಲಿ ಹುಟ್ಟಿಸಿ, ಬಾರದ ಭವಂಗಳಲ್ಲಿ ಬರಿಸಿ, ಉಣ್ಣಿದ ಊಟವನುಣಿಸಿ, ವಿಧಿಗೊಳಗಾಗಿಸುವ ಕೇಳಿ ರಣ್ಣಾ! ತನ್ನವರೆಂದೊಡೆ, ಮನ್ನಿಸುವನೇ ಶಿವನು? ಹತ್ತಿರಿದ್ ಭೃಂಗಿಯ ಚರ್ಮವ ಕಿತ್ತಿಡಾಡಿದನು. ಮತ್ತೆ ಕೆಲಂಬರ ಬಲ್ಲನೆ? ಇದನರಿದು ಬಿಡದಿದು. ಚನ್ನಮಲ್ಲಿಕಾರ್ಜುನನಿಂತಹ ಸಿತಗನವ್ವಾ.

ಈಡಾಡು = ಎಳೆ; ಸಿತಗ = ಸುಂಡ.

೩. ಹಸಿವಾದೊಡೆ.ಭಿಕ್ಷನ್ನಂಗಳುಂಟು. ತೃಷೆಯಾದೊಡೆ, ಕೆರೆ ಹಳ್ಳ ಭಾವಿಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚನ್ನ ಮಲ್ಲಿಕಾರ್ಜುನಯ್ಯ ಅತ್ತಸಂಗಾತಕ್ಕೆ ನೀನೆನಗುಂಟು.

ತೃಷೆ = ನೀರಡಿಕೆ; ಸಂಗಾತ = ಜೋಡು.

೪. ಆರೂ ಇಲ್ಲದವಳೆಂದು ಅಳಿಗೊಳಲುಬೇಡ ಕಂಡೆಯ್ಯ. ಏನು ಮಾಡಿದರೆಯೂ, ನಾನಂಜುವಳಲ್ಲ. ತರಗೆಲೆಯಮೆಲ್ಲಿದ್ದು ನಾನಿಹೆನು. ಸುರಿಗೆಯ ಮೇಲೊರಗಿ ನಾನಿಹೆನು. ಚನ್ನಮಲ್ಲಿಕಾರ್ಜುನಯ್ಯ, ಕರಕೆಡೆನೋಡಿದೊಡೆ, ಒಡಲನು ಪ್ರಾಣವನು ನಿಮ ಗೊಪ್ಪಿಸಿ ಶುದ್ಧಳಹೆನು.

ಅಳಿಗೊಳು = ತೊಂದರೆ ಕೊಡು, ನಾಶ ಮಾಡು, ತರಗೆಲೆ = ಬಣ ಗದವಲೆ, ಮೆಲ್ಲು = ತಿನ್ನು; ಸುರಿಗೆ = ಕತ್ತಿ, ಒರಗು = ಮಲಗು, ಕರಕೆಡೆ = ಬಹಳ ಕೆಟ್ಟ ರೀತಿಯಿಂದ.

೫. ಕಿಡಿಕಿಡಿಕೆದರಿದಡಿ, ಎನಗೆ ಹಸಿವು ತೃಷೆ ಆಡಗಿತೆಂಬೆನು. ಮುಗಿಲು ಹರಿದು ಬಿದ್ದರೆ, ಎನಗೆ ಮಜ್ಜನಕ್ಕೆರೆದರೆಂಬೆನು. ಗಿರಿ ಮೇಲೆ ಬಿದ್ದರೆ, ಎನಗೆ ಪುಷ್ಪವೆಂಬೆನು. ಚನ್ನಮಲ್ಲಿಕಾರ್ಜುನಯ್ಯಾ, ಶಿರಹರಿದು ಬಿದ್ದರೆ, ಪ್ರಾಣನಿಮಗರ್ಪಿತವೆಂಬೆನು.

ಕೆದರು = ಹರವು, ಸಿಡಿ. ಮಜ್ಜನ = ಸ್ನಾನ,

೬. ಚಂದನವ ಕಡಿದು ಕೊರೆದು ತೇದೊಡೆ, ನೊಂದೆನೆಂದು ಕಂಪಬಿಟ್ಟಿತ್ತೆ? ತಂದು ಸುವರ್ಣವ, ಕಡಿದೊರೆದೊಡೆ, ಬೆಂದು ಕಳಂಕ ಹಿಡಿದಿತ್ತೆ? ಸಂದು ಸಂದು ಕಡಿದ ಕಬ್ಬುನವ ಗಾಣದ ಲಿಕ್ಕೆ ಬೆಂದು ಸಾಕಾಗುಳ್ಳ ಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟಿತ್ತೆ? ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿ ಳುಹಲು ನಿಮಗೆ ಹಾನಿಯೆ? ಎನ್ನ ತಂದೆ ಚನ್ನಮಲ್ಲಿಕಾರ್ಜುನ ದೇವಯ್ಯ ಕೊಂದಡಿ ಶರಣೆಂಬುದ ಮಾಣೆ.

ಒರೆ = ತಿಕ್ಕು; ಕಳಂಕ = ಕಸ್ತೂರಿ.

೭. ಮನೆ ಮನೆ ತಪ್ಪದೆ ಕೈಯ್ಯೊಡ್ಡಿ ಬೇಡುವಂತೆ ಮಾಡಯ್ಯ. ಬೇಡಿದರೆ ಇಕ್ಕುವಂತೆ ಮಾಡಯ್ಯ. ಇಕ್ಕಿದೊಡೆ ನೆಲಕ್ಕೆ ಬಿಟ್ಟು ವಂತೆ ಮಾಡಯ್ಯ. ನೆಲಕ್ಕೆ ಬಿದ್ದೊಡೆ, ನಾನೆತ್ತಿಕೊಂಬುದಕ್ಕೆ ಮುನ್ನವೆ ಶುನಿಎತ್ತಿಕೊಂಬಂತೆ ಮಾಡಯ್ಯ ಚನ್ನಮಲ್ಲಿಕಾರ್ಜುನಯ್ಯ.

ಶುನಿ = ನಾಯಿ

೮. ಕಾಯಕರ್ರನೆ ಕಂದಿವರೇನು? ಕಾಯಮಿರ್ರನೆ ಮಿಂಚಿ ದರೇನು ಅಂತರಂಗ ಶುದ್ಧವಾದ ಬಳಕ, ಚನ್ನಮಲ್ಲಿಕಾರ್ಜುನನೊ ಲಿದ ಕಾಯ ಎಂತಾದೊಡೆಮಗೇನಯ್ಯ?

೯. ಶೀಲಶೀಲವೆಂತೆಂಬಿರಯ್ಯ, ಶೀಲದ ನೆಲೆಯ ಬಲ್ಲರೆ ಹೇಳಿರೋ? ಅರಿಯದಿದರೆ ಕೇಳಿರೋ? ಕಾಮ ಒಂದು ಭವಿ, ಕ್ರೋಧ ಎರಡನೇ ಭವಿ, ಲೋಭ ಮೂರನೇ ಭವಿ, ಮೋಹ

ನಾಲ್ಕನೇ ಭವಿ, ಮದ ಐದನೇ ಭವಿ, ಮತ್ತರ ಆರನೇ ಭವಿ, ಆಮಿಷ ಏಳನೇ ಭವಿ, ಇಂತೀ ಏಳು ಭವಿಗಳ ತಮ್ಮೊಳಗಿ ಟ್ಟುಕೊಂಡು ಲಿಂಗವಿಲ್ಲದವರ ಭವಿಭವಿ ಎಂಬರು. ತಮ್ಮಂತರಂ ಗದಲ್ಲಿದ್ದ ಲಿಂಗಾಂಗದ ಸುದ್ದಿಯನರಿಯದೆ, ಅಚ್ಚಪ್ರಸಾದಿ, ನಿಚ್ಚ ಪ್ರಸಾದಿ, ಸಮಯಪ್ರಸಾದಿಗಳೆಂದು, ಜಲಕ್ಕೆ ಕನ್ನವನಿಕ್ಕಿ ಉದಕವ ತಂದು ಲಿಂಗಕ್ಕೆ ಮಜ್ಜನಕ್ಕೆರೆವ ಹಗಲಿಗಳಿಗೆ ಮೆಚ್ಚುವನೆ ಚನ್ನ ಮಲ್ಲಿಕಾರ್ಜುನಾ?

ನೆಲಿ = ರೀತಿ, ಹದ. ಆಮಿಷ = ಆಶೆ.

೧೦. ಭವಿಸಂಗವಳಿದು ಶಿವಭಕ್ತನಾದ ಬಳಿಕ ಭಕ್ತಂಗೆ ಭವಿ ಸಂಗ ವತಿಘೋರನರಕ ಶರಣಸತಿ ಲಿಂಗವತಿಯಾದ ಬಳಿಕ ಶರ ಣಂಗೆ ಸತಿಸಂಗವತಿಘೋರನರಕ. ಚನ್ನಮಲ್ಲಿಕಾರ್ಜುನ ಲಿಂಗೈ ಕ್ಯಂಗೆ ಪ್ರಾಣಗುಣವಳಿಯದವರ ಸಂಗವೇ ಭಂಗ.

೧೧. ಹಾಲಹಿಡಿದು ಬೆಣ್ಣೆಯನರಸಲುಂಟೆ? ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ? ಲಿಂಗದ ಪಾದತೀರ್ಥ ಪ್ರಸಾದ ವಕೊಂಡು ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ? ಇಷ್ಟ ಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೊಡಿ, ತಡೆಯದೆ ಹುಟ್ಟಿ ಸುವ ಶ್ವಾನನ ಗರ್ಭದಲ್ಲಿ. ||ಅದೆಂತೆಂದೊಡಿ, ಶಿವಧರ್ಮ ಪುರಾಣೆ ||ಶ್ಲೋ|| ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಂ ನಮಸ್ಕತಃ | ಶ್ವಾನ ಯೋನಿ ಶತಂಗತ್ವಾ ಚಾಂಡಾಲಗೃಹಮಾಚರೇತ್ || ಎಂದುದಾಗಿ ಇದನರಿದು, ಗುರು ಕೊಟ್ಟ ಲಿಂಗದಲ್ಲಿಯೇ ಎಲ್ಲ ತೀರ್ಥಂಗಳು, ಎಲ್ಲ ಕ್ಷೇತ್ರಂಗಳು ಇಹವೆಂದು ಭಾವಿಸಿ ಮುಕ್ತರಪ್ಪದಯ್ಯಾ! ಇಂತ ಲ್ಲದೆ ಗುರುಕೊಟ್ಟ ಲಿಂಗವಕಿರಿದು ಮಾಡಿ, ತೀರ್ಥಲಿಂಗವ ಹಿರಿದು ಮಾಡಿ, ಹೋದಾತಂಗೆ ಅಘೋರನರಕ ತಪ್ಪದು ಕಾಣಾ ಚನ್ನಮ ಳ್ಲಿಕಾರ್ಜುನಾ.

ಪ್ರಸಾದಿ ಸ್ಥಲ.

ಪ್ರಸಾದ.

೧. ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ, ಜಂಗಮಕ್ಕೆ ಮಜ್ಜನವ ಮಾಡಿಸುವೆ. ನಾನು ಸೀರೆಯನುಡುವುದಕ್ಕೆ ಮುನ್ನವೆ, ಜಂಗಮಕ್ಕೆ ದೇವಾಂಗವನುಡಿಸುವೆ. ನಾನು ಪರಿಮಳವ ಲೇಪಿಸುವದಕ್ಕೆ ಮುನ್ನವೇ, ಜಂಗಮಕ್ಕೆ ಸುಗಂಧ ದ್ರವ್ಯಗಳ ಲೇಪಿಸುವೆ. ನಾನು ಅಕ್ಷತೆಯನಿಡುವುದಕ್ಕೆ ಮುನ್ನವೆ, ಜಂಗಮಕ್ಕೆ ಅಕ್ಷತೆಯ ನಿಡುವೆ. ನಾನು ಪುಷ್ಪವ ಮುಡಿವುದಕ್ಕೆ ಮುನ್ನವೆ ಜಂಗಮಕ್ಕೆ ಪರಿಮಳ ಪುಷ್ಪವ ಮುಡಿಸುವೆ. ನಾನು ಧೂಪ ವಾಸನೆಯ ಕೊಳ್ಳದ ಮುನ್ನವೆ, ಜಂಗಮಕ್ಕೆ ಧೂಪವಾಸನೆಯ ಕೊಡುವೆ. ನಾನು ದೀಪಾರತಿಯ ನೋಡದ ಮುನ್ನವೆ, ಜಂಗಮಕ್ಕೆ ಅರತಿಯ ನೋಡಿಸುವೆ. ನಾನು ಸಕಲ ಪದಾರ್ಥವ ಸ್ವೀಕರಿಸದ ಮುನ್ನವೆ, ಜಂಗಮಕ್ಕೆ ಪೃಷ್ಠಾನ್ನವ ನೀಡಿಸುವೆ. ನಾನು ಪಾನಂಗಳ ಕೊಳ್ಳದ ಮುನ್ನವೆ, ಜಂಗಮಕ್ಕೆ ಅವೃತ ಪಾನಂಗಳ ಕೊಡುವೆ. ನಾನು ಕೈದೊಳೆಯದ ಮುನ್ನವೆ, ಜಂಗಮಕ್ಕೆ ಹಸ್ತ ಪ್ರಕ್ಷಾಳನವ ಮಾಡಿಸುವೆ. ನಾನು ವಿಳೇಯವ ಮಾಡುವದಕ್ಕೆ ಮುನ್ನವೆ, ಜಂಗಮಕ್ಕೆ ತಾಂಬೂಲವ ಕೊಡುವೆ. ನಾನು ಗದ್ದುಗೆಯ ಮೇಲೆ ಕುಳ್ಳಿರುವದಕ್ಕೆ ಮುನ್ನವೆ, ಜಂಗಮಕ್ಕೆ ಉನ್ನತಾಸನವ ನಿಕ್ಕುವೆ. ನಾನು ಸುನಾವಂಗಳ ಕೇಳುವುದಕ್ಕೆ ಮುನ್ನವೆ. ಜಂಗಮಕ್ಕೆ ಸುಗೀತ ವಾದ್ಯಂಗಳ ಕೇಳಿಸುವೆ. ನಾನು ಭೂಷಣಂಗಳ ತೊಡುವುದಕ್ಕೆ ಮುನ್ನವೇ ಜಂಗಮಕ್ಕೆ ಅಭರಣಂಗಳ ತೊಡಿಸುವೆ. ನಾನು ವಾಹನಂಗಳ ನೇರುವದಕ್ಕೆ ಮುನ್ನವೆ, ಜಂಗಮಕ್ಕೆ ವಾಹನಂಗಳ ನೇರಿಸುವೆ. ಇಂತೀ ಹದಿನಾರು ತೆರದ ಭಕ್ತಿ

ಯನು ಚರಲಿಂಗಕ್ಕೆ ಕೊಟ್ಟು ಆ ಚರಲಿಂಗ ಮೂರ್ತಿ ಭೋಗಿ ಸಿದ ಬಳಿಕ ನಾನು ಪ್ರಸಾದ ಮುಂತಾಗಿ ಭೋಗಿಸುವೆನಲ್ಲದೆ, ಜಂಗಮವಿಲ್ಲದೆ ಇನಿತರೊಳಗೊಂದು ಭೋಗವನಾದಡೂ ನಾನು ಭೋಗಿಸಿದನಾದೊಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಇಂತೀ ಕ್ರಮದಲ್ಲಿ ನಡೆದಾತಂಗೆ ಗುರುವುಂಟು, ಲಿಂಗವುಂಟು, ಜಂಗಮ ವುಂಟು, ಪಾದೋದಕವುಂಟು, ಪ್ರಸಾದವುಂಟು, ಆಚಾರವುಂಟು. ಭಕ್ತಿಯುಂಟು. ಈ ಕ್ರಮದಲ್ಲಿ ನಡೆಯದಾತಂಗೆ, ಗುರುವಿಲ್ಲ, ಲಿಂಗ ವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ, ಆಚಾರ ವಿಲ್ಲ, ಸದ್ಭಕ್ತಿಯಿಲ್ಲ. ಅವನ ಬಾಳುವೆ ಹಂದಿಯ ಬಾಳುವೆ. ಅವನ ಬಾಳುವೆ ನಾಯ ಬಾಳುವೆ. ಅವನ ಬಾಳುವೆ ಕತ್ತೆಯ ಬಾಳುವೆ. ಅವನು ಸುರೆವಾಂಸ ಭುಂಜಕನು. ಅವನು ಸರ್ವ ಚಾಂಡಾಲ ನಯ್ಯ ಚನ್ನಮಲ್ಲಿಕಾರ್ಜುನನಾ.

ದೇವಾಂಗ = ವಸ್ತು

೧. ಲಿಂಗಕ್ಕೆ ರೂಪನರ್ಪಿಸುವೆ, ಜಂಗಮಕ್ಕೆ ರುಚಿಯನ ರ್ಪಿಸುವೆ, ಕಾಯಕ್ಕೆ ಶುದ್ಧ ಪ್ರಸಾದವ ಕೊಂಬೆ, ಪ್ರಾಣಕ್ಕೆ ಸಿದ್ಧ ಪ್ರಸಾದವ ಕೊಂಬೆ, ನಿಮ್ಮ ಪ್ರಸಾದದಿಂದ ಧನ್ಯಳಾದೆನಯ್ಯ ಚನ್ನ ಮಲ್ಲಿಕಾರ್ಜುನನಾ.

೨. ಕಾಯಪ್ರಸಾದವೆನ್ನ, ಜೀವಪ್ರಸಾದವೆನ್ನ. ಪ್ರಾಣಪ್ರ ಸಾದವೆನ್ನ, ಭಾವಪ್ರಸಾದವೆನ್ನ. ಸುಯಿಧಾನ ಪ್ರಸಾದವೆನ್ನ, ಸ ಮಯ ಪ್ರಸಾದವೆನ್ನ. ಚನ್ನಮಲ್ಲಿಕಾರ್ಜುನಯ್ಯ ನಿಮ್ಮ ಪ್ರಸಾ ದವ ಹಾಸಿ ಹೊದೆದುಕೊಂಡಿವೆನು.

ಸುಯಿಧಾನ = ಏಕಾಗ್ರತೆ, ಸಮಾಧಾನ; ಸಮಯ = ಸಮಾಜ

೪. ಭಾವಿಸಿ ನೋಡಿದೊಡೆ, ಅಂಗವಾಯಿತ್ತು. ಅಂಗ ಗುಣ ವಳಿದುಳಿದ ಬಳಿಕ ನಾ ನಿನಗಂಗವಾದೆ. ಭಿನ್ನರುಚಿಯ ಬಿಟ್ಟು,

ಲಿಂಗರುಚಿಯಾದ ಬಳಕ ಚನ್ನಮಲ್ಲಿಕಾರ್ಜುನನಕೊಂಡು ಸಾವ ಭಾಷೆ.

೫. ಅಯ್ಯಾ ಚಿದಂಗ ಚಿದ್ಭನ ಲಿಂಗಶಕ್ತಿ ಭಕ್ತಿ ಹಸ್ತ ಮುಖ ಪದಾರ್ಥ ಪ್ರಸಾದವೆಂಬಿನಾದಿಯಾದ ಸಮಸ್ತ ಸಕೇಲಂಗಳ ನೆಲೆ ಕಲೆಯನರಿಯದೆ, ಜಿಹ್ವಾಲಂಪಟಕ್ಕೆ ಆಹ್ವಾನಿಸಿ, ಗುಹ್ಯಾಲಂಪಟ ದಲ್ಲಿ ವಿಸರ್ಜಿಸಿ, ಸಕಲೇಂದ್ರಿಯ ಮುಖದಲ್ಲಿ ನೋಹಿಯಾಗಿ, ಸದ್ಗುರು ಕರುಣಾವೃತ್ತ ರಸತಾನೆಂದರಿಯದೆ, ಬರಿದೆ ಭಕ್ತಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯಗುರುಚರಪರವೆಂದು ಬೊಗಳು ವ ಕುನ್ನಿಗಳ ನೋಡಿ ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯ ಚನ್ನಮಲ್ಲಿಕಾರ್ಜುನ.

ಆಹ್ವಾನಿಸು = ಕರೆಯು, ಒಳಗಾಗು. ಬೆರಗು = ಆಶ್ಚರ್ಯ. ನಿಬ್ಬೆ ರಗು = ವಿಶೇಷ ಆಶ್ಚರ್ಯ.

೬. ಅಯ್ಯಾ ಪರಾತ್ಪರ ಸತ್ಯ ಸದಾಚಾರ ಗುರುಲಿಂಗ ಜಂಗ ಮದ ಶ್ರೀ ಚರಣವನ್ನು ಹಿಂದೆ ಹೇಳಿದ ಅಚ್ಚಪ್ರಸಾದಿಯೋಪಾದಿಯಲ್ಲಿ ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣಾಭಿಮಾನವ ಸಮರ್ಪಿಸಿ ಒಪ್ಪೊತ್ತು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಪಾದಾರ್ಚನೆಯಮಾಡಿ ಪಾದೋದಕ ಪ್ರಸಾದವನ್ನು ತನ್ನ ಸರ್ವಾಂಗ ದಲ್ಲಿ ನೆಲಿಸಿರ್ಪ ಇಷ್ಟ ಮಹಾಲಿಂಗ ದೇವಂಗೆ ಕೊಟ್ಟು ಕೊಂಬುವಂ ಥಾದ್ದೇ ಇದಿರಿಟ್ಟು ಜಂಗಮ ಪಾದೋದಕ ಪ್ರಸಾದವ ಕೊಂಬ ಆಚ ರಣೆಯ ನಿಲುಕಡೆಯು ನೋಡಾ. ಆ ಮೇಲೆ ಒಪ್ಪೊತ್ತು ಸಂಬಂಧ ವಿಟ್ಟು ಆಚರಿಸುವ ನಿಲುಕಡಿ ಎಂತೆಂದೊಡೆ, ಅಯ್ಯ ನಿನ್ನ ಪಟ್ಟಕ್ಕನ ದಲ್ಲಿ ನೆಲಿಸಿರ್ಪ ಇಷ್ಟ ಮಹಾಲಿಂಗದೇವನ ತ್ರಿವಿಧ ಸ್ಥಾನದಲ್ಲಿ ಬಸವಣ್ಣ ಚನ್ನಬಸವಣ್ಣ ಅಲ್ಲಮಪ್ರಭು ಎಂಬ ತ್ರಿವಿಧ ನಾಮಸ್ವರೂಪವಾದ ಷೋ ಡಶಾಕ್ಷರಂಗಳೆ ಷೋಡಶ ವರ್ಣವಾಗಿ ನೆಲಿಸಿರ್ಪರು ನೋಡಾ. ಇಂತು ಷೋಡಶ ಕಲಾಸ್ವರೂಪವಾದ ಚಿದ್ಭನ ಮಹಾಲಿಂಗ ದೇವನ ನಿರಂಜನ

ಜಿರಿಗಮದೋಪಾದಿಯಲ್ಲಿ ಸಗುಣ ನಿರ್ಗುಣ ಪ್ರೋಜೆಗಳ ಮಾಡಿ ಜಂ
 ಗಮ ಚರಣ ಸೋಂಕಿನಿಂದ ಬಂದ ಗುರುಪಾದೋದಕವಾದರೂ ಸರಿಯೆ,
 ಅದು ದೊರೆಯದಿದೋಡೆ ಲಿಂಗಾಣತಿಯಿಂದ ಬಂದೊದಗಿದ ಪರಿಣಾ
 ಮೋದಕವಾದರೂ ಸರಿಯೆ, ಒಂದು ಭಾಜನದಲ್ಲಿ ಸೂಕ್ಷ್ಮದಿಂದರ
 ಚಿಸಿ, ಆ ಉದಕದೊಳಗೆ ಪನ್ನೋದಕ ಮಂತ್ರೋದಕವ ಮಾಡಿ, ಆ
 ಮೇಲೆ ಅನಾದಿ ಪ್ರಣಮವ ಪ್ರಸಾದಪ್ರಣವದೊಳಗೆ ಅಖಂಡ ಮಹಾ
 ಜ್ಯೋತಿಪ್ರಣಮವ ಲಿಖಿತವ ಮಾಡಿ, ಶ್ರದ್ಧಾದಿಯಾದ ಪೂರ್ಣ ಭಕ್ತಿ
 ಯಿಂದ ಮಹಾ ಚಿಧ್ವನ ತೀರ್ಥವೆಂದು ಭಾವಿಸಿ, ಪಂಚಾಕ್ಷರ ಷಡ
 ಕ್ಷರ ಮಂತ್ರಧ್ಯಾನದಿಂದ ಅನಿಮಿಷ ದೃಷ್ಟಿಯಿಂದ ನಿರೀಕ್ಷಿಸಿ, ಮೂರು
 ವೇಳೆ ಪ್ರದಕ್ಷಿಣೆಯ ಮಾಡಿ, ಆ ಚಿಧ್ವನ ತೀರ್ಥವನ್ನು ದ್ವಾದಶದಳ
 ಕಮಲದಲ್ಲಿ ನೆಲಿಸಿರುವ ಇಷ್ಟಮಹಾಲಿಂಗಜಂಗಮಕ್ಕೆ ಅಷ್ಟ ವಿಧ
 ಮಂತ್ರ ಸಕೀಲಂಗಳಿಂದ ಆಚಾರಾದಿ ಶೂನ್ಯಂತವಾದ ಅಷ್ಟವಿಧ
 ಲಿಂಗಧ್ಯಾನದಿಂದ ಅಷ್ಟವಿಧ ಬಂಧಗಳ ಸರ್ವಸಿದ್ಧಿಗೆ ಅಷ್ಟವಿಧೋ
 ದಕವಾಗುವದಯ್ಯೆ. ಆ ಇಷ್ಟಮಹಾಲಿಂಗ ಜಂಗಮವೆ ಅಷ್ಟಾದಶ
 ಸ್ಮರಣೆಯಿಂದ ಮುಗಿದಲ್ಲಿಗೆ ನವಮೋದಕವಾಗುವದಯ್ಯೆ ಉಳಿದು
 ದಕವ ತ್ರಿವಿಧೋದಕವೆನಿಸುವದಯ್ಯೆ. ಹೀಗೆ ಮಹಾಜ್ಞಾನ ಲಿಂಗ
 ಜಂಗಮಸ್ವರೂಪವಾದ ತೀರ್ಥವ ಮುಗಿದ ಮೇಲೆ ತಟ್ಟೆ ಬಟ್ಟಲಲ್ಲಿ
 ಎಡೆ ಮಾಡಬೇಕಾದರೆ ಗೃಹದಲ್ಲಿರ್ಡ ಕ್ರಿಯಾಶಕ್ತಿಯರಿಗೆ ಧಾರಣವಿ
 ದ್ಧರೆ ತಾವು ಸಲಿಸಿದ ಪಾದೋದಕ ಪ್ರಸಾದವ ಕೊಡುವುದಯ್ಯೆ.
 ಸಹಜ ಲಿಂಗಭಕ್ತರಾದರೆ, ಮುಖ ಮಜ್ಜನವ ಮಾಡಿಸಿ ತಾ ಧರಿ
 ಸುವ ವಿಭೂತಿ ಧಾರಣವ ಮಾಡಿಸಿ, ಶಿವ ಶಿವ ಹೆರಹರಾ ಬಸವ
 ಲಿಂಗಾಯೆಂದು ಬೋದಿಸಿ, ಎಡೆ ಮಾಡಿಸಿ ಕೊಂಬುದಯ್ಯೆ. ಆ ಮೇಲೆ
 ತಾನು ಸ್ಥಲವಾದೊಡೆ, ಸಂಬಂಧವಿಟ್ಟು, ಪರಸ್ಥಲವಾದೊಡೆ, ಚಿಧ್ವನ
 ಇಷ್ಟಮಹಾಲಿಂಗಜಂಗಮವ ಕರಸ್ಥಲದಲ್ಲಿ ಮೂರ್ತವಮಾಡಿಸಿ
 ಕೊಂಡು, ದಕ್ಷಿಣ ಹಸ್ತದಲ್ಲಿ ಗುರುಲಿಂಗಜಂಗಮ ಸೂತ್ರವಿಡಿದು,

ಬಂದ ಕ್ರಿಯಾಭಸಿತವ ಲೇಪಿಸಿ, ಮೂಲಪ್ರಣವ ಪ್ರಸಾದ ಪ್ರಣವ ದೊಳಗೆ ಗೋಳಕ ಪ್ರಣಮ ಅಖಂಡ ಗೋಳಕಪ್ರಣಮ ಅಖಂಡ ಮಹಾಗೋಳಕಪ್ರಣಮ ಜ್ಯೋತಿಪ್ರಣಮ ಧ್ಯಾನದಿಂದ ದ್ವಾದಶಮ ಣೆಯ ಧ್ಯಾನಿಸಿ ಪ್ರದಕ್ಷಿಣ ಮಾಡಿ ಮೂಲ ಮೂರ್ತಿಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ, ಬಟ್ಟಲಿಗೆ ಮೂರು ವೇಳೆ ಸ್ಪರ್ಶನವಮಾಡಿ ಕದಾರ್ಥದ ಸೂರ್ವಾಶ್ರಯವ ಕಳೆದು, ಶುದ್ಧ ಪ್ರಸಾದವೆಂದು ಭಾವಿಸಿ ಇಷ್ಟ ಮಹಾಲಿಂಗಜಂಗಮಕ್ಕೆ ಅಷ್ಟಾದಶ ಮಂತ್ರ-ಸ್ಮರಣೆಯಿಂದ ಮೂರು ವೇಳೆ ರೂಪನರ್ಪಿಸಿ ಎರಡು ವೇಳೆ ರೂಪವ ತೋರಿ, ಸುರುಚಿ ಪ್ರಾಣಲಿಂಗ ಮಂತ್ರ ಜಿಹ್ವೆಯಲ್ಲಿಟ್ಟು, ಆರನೆಯ ವೇಳೆ ಭೋಜನವ ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ, ಪದ್ವಿಧಲಿಂಗಲೋಲುಪ್ತಿಯಿಂದ ಸಂತ್ಯಸ್ತನಾಗಿ ಆಚರಿಸಿದಾತನೇ ಗುರುಭಕ್ತನಾದ ನಿಚ್ಚ ಪ್ರಸಾದಿ ಎಂಬೆ ಚನ್ನಮಲ್ಲಿಕಾರ್ಜುನ.

ಇತಿರಿದು = ಭಿನ್ನತೆಯಿಂದ ಆಚರಿಸು. ನಿಲುಕಡೆ = ಸ್ಥಿತಿ, ಅಣತಿ = ಅಜ್ಞೆ. ಭಾಜನ = ಕದಾರ್ಥಗಳನ್ನು ಇಡುವ ಸ್ಥಳ, ಪಾತ್ರೆ ಅನಿಮಿಷ ದೃಷ್ಟಿ = ಎನೆ ಹಳಚದೆ ನೋಡುವದು.

ಪ್ರಸಾದಿಯ ಸರಿಪೂರ್ಣತೆ.

೧. ತನು ನಿಮ್ಮ ರೂಪಾದಬಳಿಕ ನಾನಾರಿಗೆ ಮಾಡುವೆ? ಮನನಿಮ್ಮ ರೂಪಾದ ಬಳಿಕ ನಾನಾರನೆನೆವೆ? ಪ್ರಾಣ ನಿಮ್ಮ ರೂಪಾದ ಬಳಿಕ, ನಾನಾರನಾರಾಧಿಸುವೆ? ಅರಿವು ನಿಮ್ಮಲ್ಲಿ ಸ್ವಯನಾದ ಬಳಿಕ, ನಾನಾರನರಿವೆ? ಚನ್ನಮಲ್ಲಿಕಾರ್ಜುನಾ, ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದಿನಯ್ಯಾ.

ಸ್ವಯ = ಏಕಾಕಾರವಾಗುವದು.

೨. ಅಂಗವ ಲಿಂಗಮುಖದಲ್ಲಿ ಆರ್ಪಿಸಿ, ಅಂಗವ ನಂಗವಾಯಿತ್ತು. ಮನವರಿದು ಲಿಂಗಕರ್ಪಿಸಿ ಮನಲೀಯ್ಯವಾಯಿತ್ತು. ಭಾ

ವನನಿರ್ಭಾವಕೃಷಿಸಿ, ಭಾವ ಬಯಲಾಯಿತ್ತು. ಇಂತೀ ಅಂಗ ಮನ ಭಾವವಳಿದ ಕಾರಣ ಕಾಯವ ಕಾಯವಾಯಿತ್ತು. ಎನ್ನ ಆಕಾಯದ ಸುಖಭೋಗವ ಲಿಂಗವೇ ಭೋಗಿಸುವನಾಗಿ ಶರಣ ಸತಿ ಲಿಂಗ ಪತಿಯಾದೆನು. ಇದುಕಾರಣ ಚನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಬೆರಿಸಿದೆನು.

೩. ಕಾಯದೊಳಗೆ ಆಕಾಯವಾಯಿತ್ತು. ಜೀವದೊಳಗೆ ನಿರ್ಜೀವವನಾಯಿತ್ತು. ಭಾವದೊಳಗೆ ನಿರ್ಭಾವವನಾಯಿತ್ತು. ಎನ್ನ ಮನಗೆಟ್ಟವಳನೇತಕ್ಕೆ ನುಡಿಸುವಿರಯ್ಯ ಪ್ರಭುವೆ?

೪. ಐದುಪರಿಯ ಬಣ್ಣವತಂದು ಕೊಟ್ಟರೆ ನಾಲ್ಕು ನೊಲೆಯ ಹಸುವಾಯಿತ್ತು. ಹಸುವಿನ ಬಸಿರಲ್ಲಿ ಕರುವು ಹುಟ್ಟಿತ್ತು. ಕರುವ ಮುಟ್ಟಿಲೀಯ್ಯದೆ ಹಾಲು ಕರೆದುಕೊಂಡರೆ, ಕರರುಚಿಯಾಯಿತ್ತು. ಮಧುರ ತಲೆಗೇರಿ ಅರ್ಥವ ನೀಗಾಡಿ, ಆ ಕರುವಿನ ಬೆಂಬಲಿವಿಡಿದು ಭವಹರಿಯಿತ್ತು. ಚನ್ನಮಲ್ಲಿಕಾರ್ಜುನ.

೫. ಹಾವಿನ ಹಲ್ಲ ಕಳೆದು ಹಾವನಾಡಿಸ ಬಲ್ಲರೆ ಹಾವಿನ ಸಂಗವೇ ಲೇಸು ಕಂಡಯ್ಯ. ಕಾಯದ ಸಂಗವೇ ಲೇಸು ಕಂಡಯ್ಯ. ತಾಯಿರಕ್ಕಸಿಯಾದಂತೆ ಕಾಯವಿಕಾರವು ಚನ್ನ ಮಲ್ಲಿಕಾರ್ಜುನಯ್ಯ ನೀನೊಲಿದವರು ಕಾಯಗೊಂಡಿದ್ದರೆನಬೇಡ.

೬. ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆ. ಗಿಡು ಗಿಡು ದಪ್ಪದೆ ಬೇಡಿದನೆನ್ನಂಗಕ್ಕೆಂದು. ಅವು ನೀಡಿದವು ತಮ್ಮ ಲಿಂಗಕ್ಕೆಂದು. ಅನುಬೇಡಿ ಭವಿಯಾದೆನು. ಅವು ನೀಡಿ ಭಕ್ತರಾದವು. ಇನ್ನು ಬೇಡಿದನಾದರೆ ಚನ್ನಮಲ್ಲಿಕಾರ್ಜುನಯ್ಯ ನಿಮ್ಮಾಣೆ.



ಪ್ರಾಣಲಿಂಗಿಗಳ.

ಪ್ರಾಣಲಿಂಗ.

೧. ಎನ್ನ ನಾನರಿಯದಂದು ಮುನ್ನ ನೀನೆಲ್ಲಿದೆ ಹೇಳಯ್ಯ!
ಚಿನ್ನದೊಳಗಣ ಬಣ್ಣದಂತೆ, ಎನ್ನೊಳಗಿದೆಯಯ್ಯ! ಎನ್ನೊಳಗೆ
ಇದ್ದು ಪೈದೋರದ ಭೇದವ ನಿಮ್ಮಲ್ಲಿ ಕಂಡೆನು ಕಾಣಾ ಚನ್ನ
ಮಲ್ಲಿಕಾರ್ಜುನ.

ಮುನ್ನ = ಮೊದಲು; ಮೈದೊರು = ಪ್ರತ್ಯಕ್ಷವಾಗು.

೨. ಪ್ರಾಣಲಿಂಗವೆಂದರಿದ ಬಳಿಕ ಪ್ರಾಣದಾಕೆ ಹಿಂಗಿತ್ತು.
ಲಿಂಗ ಪ್ರಾಣವೆಂದರಿದಬಳಿಕ, ಅಂಗದಾಸೆ ಹಿಂಗಿತ್ತು. ಲಿಂಗ
ಸೋಂಕು ಸಂಗಿಗೆ ಕಂಗಳೇಕರುವಾಗಿದ್ದವಯ್ಯ, ಚನ್ನಮಲ್ಲಿಕಾರ್ಜು
ನಯ್ಯ ಹಿಂಗದೆ ಅನಿಮಿಷನಾದ ಶರಣಂಗಿ.

ಕರು = ದೊಡ್ಡದಾದಂಥಾದ್ದು, ಅನಿಮಿಷ = ಎಸಹಳಚದೆ ಇರುವ

೩. ಅಂಗಲಿಂಗವ ವೇಧಿಸಿ, ಅಂಗಲಿಂಗದೊಳಗಾಯಿತ್ತು.
ಮನ ಲಿಂಗವ ವೇಧಿಸಿ ಮನ ಲಿಂಗದೊಳಗಾಯಿತ್ತು. ಭಾವ
ಲಿಂಗವ ವೇಧಿಸಿ ಭಾವಲಿಂಗದೊಳಗಾಯಿತ್ತು. ಚನ್ನಮಲ್ಲಿಕಾ
ರ್ಜುನ, ನಿಮ್ಮೊಲುವೆಯ ಸಂಗದಲ್ಲಿದ್ದು ಸ್ವಯ ಲಿಂಗಿಯಾದೆನು.

ವೇಧಿಸು = ಸಂಬಂಧಿಸು, ಒಲುವೆ = ಪ್ರೀತಿ.

೪. ಹಾಲು ತುಪ್ಪವ ನುಂಗಿ ಬೇರಾಗಬಲ್ಲದೇ? ಸೂರ್ಯ
ಕಾಂತಿಯಲ್ಲಿದ್ದಗ್ನಿಯನಾರು ಭೇದಿಸಬಲ್ಲರು? ಅಸಾರ ಮಹಿಮೆ ಚನ್ನ
ಮಲ್ಲಿಕಾರ್ಜುನ ನೀನೆನ್ನೊಳಗಡಗಿದ ಪರಿಯ ಬೇರಿಲ್ಲದೆ ಕಂಡು ಕಣ್ಣಿ
ರೆದೆನು.

೫. ಮೂಲಾಧಾರದ ಬೇರ ಮೆಟ್ಟಿ, ಭೂಮಂಡಲವನೇರಿದೆ. ಆಧಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ. ವೈರಾಗ್ಯದ ಸೋಪಾನದಿಂದ ಶ್ರೀ ಪರ್ವತವನೇರಿದೆ. ಕೈವಿಡಿದು ತೆಗೆದುಕೊಳ್ಳಾ, ಚನ್ನಮಲ್ಲಿಕಾರ್ಜುನಾ.

೬. ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಅಜ್ಞೆಯ ಮಾತ ಹೇಳಿದೊಡೇನು? ಕೇಳಿದೊಡೇನು? ತನ್ನಲ್ಲಿದ್ದುದ ತಾನರಿಯದನ್ನಕ್ಕ ಹೇಳಿದೊಡೇನು, ಕೇಳಿದೊಡೇನು, ಉನ್ನತ ಸಿಯರಭಸದ ಪವನವಲ್ಲಿದ್ದು ಚನ್ನಮಲ್ಲಿಕಾರ್ಜುನಯ್ಯನ ಭೇದಿಸದ ನ್ನಕ್ಕರ?

ಉನ್ನತಿ = ಉತ್ಕಟೇಚ್ಛೆ

೭. ಪಂಚೇಂದ್ರಿಯದ ಉರುವಣೆಯಹುದು. ಮದದ ಭರದ ಜವ್ವನದೊಡಲು ವೃಥಾ ಹೋಯಿತ್ತಲ್ಲಾ! ತುಂಬಿ ಪರಿಮಳವನೆ ಕೊಂಡು ಲಂಬಿಸುವ ತೆರನಂತೆ, ಇನ್ನೆಂದಿಗೆ ಒಳಕೊಂಬಿಯೋ ಆಯ್ಯ ಚನ್ನಮಲ್ಲಿಕಾರ್ಜುನಾ.

ಉರುವಣೆ = ಮೇಲೆ ಜೀಳುವಡು; ಜವ್ವನ = ಯವ್ವನ; ವೃಥಾ = ವ್ಯರ್ಥವಾಗಿ; ತುಂಬಿ = ಗುಂಗೀಹುಳ; ಲಂಬಿಸು = ದೂರ ತೆಗೆದುಕೊಂಡು ಹೋಗು

೮. ನಾನು ನಿನಗೊಲಿದೆ ನೀನು ಎನಗೊಲಿದೆ. ನೀನೆನ್ನ ನಗಲದಿಪ್ಪೆ. ನಾ ನಿನ್ನನಗಲದಿಪ್ಪೆನಯ್ಯ. ನಿನಗೆ ನನಗೆ ಬೇರೊಂದು ತಾವುಂಟೆ? ನೀನು ಕರುಣೆ ಎಂಬುದ ನಾನು ಬಲ್ಲೆನು. ನೀನಿರಿಸಿದ ಗತಿಯೊಳಗೆ ಇಪ್ಪವಳಾನಯ್ಯ. ನೀನೇ ಬಲ್ಲೆ ಚನ್ನಮಲ್ಲಿಕಾರ್ಜುನಾ.

೯. ಇಂದ್ರ ನಿಲಗಿರಿಗಳನೇರಿಕೊಂಡು, ಚಂದ್ರ ಶಿಲೆಗಳ ಮೆಟ್ಟಿ ಕೊಂಡು, ಕೊಂಬ ಬಾರಿಸುತ, ಹರನೇ ಎನ್ನ ಕುಂಭ ಕುಚದ ಮೇಲೆ

ನಿಮ್ಮ ನೈದಿಷ್ಟೆ ಕೊಂಬಿನಯ್ಯ! ಅಂಗ ಭಂಗ ಮನ ಭಂಗವಳಿದು,
ನಿಮ್ಮನೆಂದಿಗೊಮ್ಮೆ ನೆರೆವೆನೋ ಚನ್ನಮಲ್ಲಿಕಾರ್ಜುನನ.

ನೆರೆ = ಕೂಡು, ಏಕಾಕಾರವಾಗು.

೧೦. ತಾನು ದುಂಡುಮಂಡಲಕ್ಕೆ ಹೋದನೆಂದೊಡೆ, ನಾನು
ಸುಮ್ಮನಿಹೆನಲ್ಲದೆ, ತಾನೆನ್ನ ಕೈಯ್ಯೊಳಗಿದುರ್ ಎನ್ನ ಮನದೊಳಗಿದುರ್,
ಎನ್ನ ಕೂಡದಿದೊಡೆ, ನಾನೆಂತು ಸೈರಿಸುವೆನವ್ವಾ! ನೆನಹೆಂಬ ಕುಂಟ
ಣೆ ಚನ್ನಮಲ್ಲಿಕಾರ್ಜುನನ ನೆರೆಯದಿದೊಡೆ, ಆನೇವೆ ಸಖಿಯೇ?

ಲಿಂಗದ ವಿಕಳಾವಸ್ಥೆ.

೧. ಬಂಜೆ ಬೇಸೆಯನರಿಯಳು. ಬಲದಾಯಿ ಮುದ್ದು ಬಲ್ಲಳೆ?
ನೊಂದ ನೋವ ನೋಯದವರೆತ್ತ ಬಲ್ಲರು? ಚನ್ನಮಲ್ಲಿಕಾರ್ಜುನ,
ನೀನಿರಿದಲಗು ಒಡಲಲ್ಲಿ ಮುರಿದು ಹೊರಳುವಳ ನೀನೆತ್ತ ಬಲ್ಲರೆ ಎಲೆ
ತಾಯಿಗಳಿರಾ?

ಬಲದಾಯಿ = ಮಲತಾಯಿ; ಆಲಗು = ಕತ್ತಿ.

೨. ಮಚ್ಚು ಅಚ್ಚುಗವಾಗಿಪ್ಪ ಪರಿಯನೋಡಾ! ಎಚ್ಚರ ಗರಿ
ದೋರದಂತಿರಬೇಕು. ಅಪ್ಪಿದರೆ ಅಪ್ಪಿಗಳು ನುಗ್ಗು ನುರಿಯಾಗಬೇಕು.
ಬೆಚ್ಚಡಿ ಬೆಸುಗೆಯರಿಯದಂತಿರಬೇಕು ಮಚ್ಚು ಒಪ್ಪಿತ್ತು ಚನ್ನಮಲ್ಲಿ
ಕಾರ್ಜುನಯ್ಯನ ಸ್ನೇಹ.

ಮಚ್ಚು = ಪ್ರೀತಿ; ಅಚ್ಚುಗ = ಆಕೃತಿ, ಗಟ್ಟಿಯಾಗಿರುವ ಸ್ಥಿತಿ;
ಬೆಚ್ಚು = ಕೊಡು; ಬೆಸುಗೆ = ಸದನು; ಸ್ನೇಹ = ಪ್ರೀತಿ.

೩. ಕಳವಳದ ಮನವು ತಲೆಕೆಳಗಾದುವವ್ವಾ! ಸುಳಿದು
ಬೀಸುವವಾಳ ಉರಿಯಾಯಿತ್ತವ್ವಾ! ಬೆಳುದಿಂಗಳು ಬಿಸಲಾಯಿತು
ಕೆಳದಿ. ಹೊಳಲು ಸುಂಕಿಗನಂತೆ ತೊಳಲುತ್ತಿದಿನವ್ವಾ! ತಿಳುಹೆ

ಬುದ್ಧಿಯ. ಹೇಳಿ ಕರತಾರೆಲಿಗವಸ್ತು! ಚನ್ನಮಲ್ಲಿಕಾರ್ಜುನನಿಗೆ ಎರಡರ ಮುನಿಸವಸ್ತು.

ಹೊಳಲು = ಊರು; ಸುಂಕಿಗ = ಜಕಾತಿಯನ್ನು ತೆಗೆದುಕೊಳ್ಳುವವ; ಮುನಿಸು = ಸಿಟ್ಟು.

೪. ಒಮ್ಮೆ ಕಾಮನ ಕಾಲಹಿಡಿಸೆ. ಮತ್ತೊಮ್ಮೆ ಚಂದ್ರಮಂಗೆ ಸೆರೆಗೊಡ್ಡಿ ಬೇಡುವೆ. ಸುಡಲೀವಿರಹವ. ನಾನಾರಿಗೆ ಧೃತಿಗಡುವೆ? ಚನ್ನಮಲ್ಲಿಕಾರ್ಜುನ ದೇವನೆನ್ನನೊಲ್ಲದಕಾರಣ ಎಲ್ಲರಿಗೆ ಹಂಗಿತಿಯಾದೆನವಸ್ತು.

ಧೃತಿ = ಧೈರ್ಯ; ಹಂಗಿತಿ = ಆಶ್ರಯವನ್ನು ಕೋರುವವಳು.

೫. ಅರಿಸಿನವನೆ ಮಿಂದು, ಹೊಂದುಡಿಗೆಯನೆ ತೊಟ್ಟು, ದೇವಾಂಗವನುಟ್ಟು, ಪುರುಷಬಾರಾ! ನಿನ್ನ ಬರವೆನ್ನಸುವಿನ ಬರವು ಬಾರಯ್ಯ! ಚನ್ನಮಲ್ಲಿಕಾರ್ಜುನಯ್ಯ ಬಂದಾನೆಂದು ಬಟ್ಟೆಗಳ ನೋಡಿ ಬಾಯಾರುತ್ತಿಹನು.

ನಿಯು = ಹಚ್ಚು; ಹೊಂದುಡಿಗ = ಬಂಗಾರದ ಉಡಿಗೆ, ಬಣ್ಣದ ವಸ್ತ್ರ; ದೇವಾಂಗ = ಅರಿವೆ, ಬಟ್ಟೆ.

೬. ಅಳಿಸಂಕುಳವೇ, ಮಾಮರವೇ, ಬಿಳುದಿಂಗುಳೇ, ಕೋಗಿಲೆಯೇ, ನಿಮ್ಮನಿಮ್ಮನೆಲ್ಲರನು ಒಂದು ಬೇಡುವೆನು. ಎನ್ನೊಡೆಯ ಚನ್ನಮಲ್ಲಿಕಾರ್ಜುನ ದೇವರ ಕಂಡರೆ ಕರೆದು ತೋರಿರೆ.

೭. ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣೆರೆ, ನೀವು ಕಾಣೆರೆ. ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣೆರೆ, ನೀವು ಕಾಣೆರೆ. ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣೆರೆ, ನೀವು ಕಾಣೆರೆ. ಕೊಳತಡೆ ಮೊಳಾಡುವ ಹಂಸೆಗಳಿರಾ, ನೀವು ಕಾಣೆರೆ, ನೀವು ಕಾಣೆರೆ. ಗಿರಿಗಂಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣೆರೆ, ನೀವು ಕಾಣೆರೆ ಚನ್ನಮಲ್ಲಿಕಾರ್ಜುನನೆಲ್ಲಿದಿಹನೆಂದು ನೀವು ಹೇಳಿರೆ, ನೀವು ಹೇಳಿರೆ.

ಓದು = ಒದರು; ಎರಗು = ವೇಲೆ ಬಂದು ಬೀಳು; ಕೊಳ = ಸರೋವರ.

೮. ಇಂದೆನ್ನ ಮನೆಗೆ ಗಂಡ ಬಂದಹನೆಲಗವ್ವಾ. ನಿಮನಿ ಮಗೆಲ್ಲಾ ಶೃಂಗಾರವ ಮಾಡಿಕೊಳ್ಳಿ. ಚನ್ನಮಲ್ಲಿಕಾರ್ಜುನನೀಗಕೆ ಬಂದಿಹನು ಇದಿರುಗೊಳ್ಳಬನ್ನಿರೆ ಅವ್ಯಗಳಿರಾ.

೯. ಹಗಲು ನಾಲ್ಕು ಜಾವ ನಿಮ್ಮ ಕಳವಳದಲ್ಲಿಪ್ಪೆ, ನೋಡಯ್ಯ; ಇರುಳು ನಾಲ್ಕುಜಾವ ನಿಮ್ಮ ವಿಕಳಾವಸ್ಥೆಯಲ್ಲಿಪೆ, ನೋಡಯ್ಯ; ಇರುಳು ಹಗಲು ನಿಮ್ಮ ಕಳವಳದಲ್ಲಿ ಮರೆದೂರಗಿದನಯ್ಯಾ. ಚನ್ನಮಲ್ಲಿಕಾರ್ಜುನಾ, ನಿಮ್ಮೊಲುಮೆ ನಟ್ಟು ಹಸಿವು ತೃಷೆ ನಿದ್ರೆಯ ಮರೆತೆನು.

ಕಳವಳ = ಚಿಂತೆ; ವಿಕಳ = ಉದ್ವೇಗ.

೧೦. ಬಂದಹನೆಂದು ಬಟ್ಟಿಯ ನೋಡಿ, ಬಾರದಿರ್ಪೊಡೆ ಕರಗಿ ಕೊರಗಿದನವ್ವಾ! ತಡವಾದೊಡೆ ಬಡವಾದೆ, ತಾಯೆ. ಚನ್ನಮಲ್ಲಿಕಾರ್ಜುನನ ಒಂದಿರುಳಗಲಿದೊಡೆ ತಕ್ಕ ಸಡಿಲಿದ ಜಕ್ಕವಕ್ಕಿಯಂತಾದೆನವ್ವಾ.

ಬಟ್ಟಿ = ದಾರಿ; ಬಡವಾಗು = ಸಣ್ಣಗಾಗು, ಸೊರಗು; ಇರುಳು = ರಾತ್ರಿ. ಜಕ್ಕವಕ್ಕಿ = ಚಕ್ರವಾಕಪಕ್ಷಿ.

೧೧. ಕೂಡಿ ಕೂಡುವ ಸುಖದಿಂದ ಒಪ್ಪಚ್ಚಿ ಅಗಲಿ ಕೂಡುವ ಸುಖಲೇಸು ಕೆಳದಿ. ಒಚ್ಚತ ಅಗಲಿರೆ, ಕಾಣದೆ ಇರಲಾರೆ. ಎನ್ನದೇವ ಚನ್ನಮಲ್ಲಿಕಾರ್ಜುನನಗಲಿಯಗಲದ ಸುಖವೆಂತಪ್ಪುದೊ?

ಒಪ್ಪಚ್ಚಿ = ಸ್ವಲ್ಪ. ಒಚ್ಚತ = ಆನಂದ.

೧೨. ಲಿಂಗಸುಖಸಂಗದಲ್ಲಿ ಮನವೇದ್ಯವಾಯಿತ್ತು. ಇನ್ನೆಲ್ಲಿಯದಯ್ಯ? ಎನಗೆ ನಿಮ್ಮಲ್ಲಿ ನಿರವಯವು ಇನ್ನೆಲ್ಲಿಯದಯ್ಯ? ನಿಮ್ಮಲ್ಲಿ ಕೂಡುವದು ಪರಮಸುಖ ಪರಿಣಾಮ ಮನಮೇರೆದಪ್ಪಿ, ನಾನು ನಿಜವನ್ನೆದುವುದ ಹೇಳಾ ಚನ್ನಮಲ್ಲಿಕಾರ್ಜುನಯ್ಯ.

ವೇದ್ಯವಾಗ = ಗೊತ್ತಾಗು. ನಿವಯ = ನಿರಾಕಾರ, ಐಕ್ಯಭಾವವು,

೧೩. ಒಡಲಿಲ್ಲದ, ನುಡಿ ಇಲ್ಲದ, ಕಡಿ ಇಲ್ಲದ ನಲ್ಲನ, ಒಡಗೂಡಿ ಸುಖಿಯಾದೆ, ಕೇಳರಯ್ಯ. ಓಸರಿಸೆನನ್ನಕ್ಕೆ. ಆಶೆಮಾಡೆನು ಮತ್ತೆ ಭಿನ್ನ ಸುಖಕ್ಕೆ. ಆರಳದು ಮೂರಾಗಿ, ಮೂರಳದು ಎರಡಾಗಿ, ಎರಡಳದು ಒಂದಾಗಿ, ನಿಂದೆನಯ್ಯ. ಬಸವಣ್ಣ ಮೊದಲಾದ ಶರಣರಿಗೆ ಶರಣಾರ್ಥಿ. ಪ್ರಭುವಿನಿಂದ ಕೃತಕೃತ್ಯಳಾದೆನು. ನಾನು ಮರೆಯಲಾಗದು. ನಾನು ನಿಮ್ಮರಸುವೆನೆಂದು ಎನ್ನನು ಚನ್ನಮಲ್ಲಿಕಾರ್ಜುನನ ಬೆರಿಸೆಂದು ಹರಿಸುತ್ತಿಹುದು.

೧೪. ಉರಿಯ ಫಣಿಯನೆ ಉಡಿಸಿ, ಊರಿಂದ ಹೊರಗಿರಿಸಿ, ಕರೆಯಲ್ಪಟ್ಟಿದ ಸಖಿಯ ನೆರೆದೆ ನೋಡಲೆಗವ್ವಾ! ತೂರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ ಕರನೊಂದೆ ನೋಡವ್ವಾ! ಅವಸ್ಥೆಯಿಂದ ಹಿರಿದು ದುಃಖ ಕರಿಬೆಂದು ಗಿರಿಬೆಂದು ಹೊನ್ನರಳಯ ಮರನುಳಿದು ಹಿರಿಯತನಗೆಡಿಸಿನೆರೆವೆನು ಚನ್ನಮಲ್ಲಿಕಾರ್ಜುನನಾ.

ಪರಮಾತ್ಮನಲ್ಲಿ ಸಾಮರಸ್ಯ ಭಾವ.

೧. ಅಯ್ಯ, ದೂರದಲ್ಲಿದಿಹೆಯೆಂದು ಬಾಯಾರಿ ಬಳಲುತ್ತಿ ದೇನಯ್ಯ ನಾನು. ಅಯ್ಯ ಸಾರಿ ಬಂದು ನೀನೆನ್ನ ಕರಫಲದಲ್ಲ ಮೂರ್ತಿಗೊಂಡರೆ, ಇನ್ನರತಿಯೆಲ್ಲವೂ ಲಿಂಗ. ಆಲಿ ನಿಮ್ಮಲ್ಲಿ ನಟ್ಟಿವು ನೋಡಯ್ಯ! ಚನ್ನಮಲ್ಲಿಕಾರ್ಜುನಯ್ಯಾ! ನಿಮ್ಮನೆನ್ನ ಕರಫಲದಲ್ಲ ನೋಡಿ ನೋಡಿ ಕಂಗಳೇ ಪ್ರಾಣವಾಗಿದೇನಯ್ಯಾ,

. ಸಾರಿಬರು = ಸಮೀಪಕ್ಕೆ ಬರು; ರತಿ = ಪ್ರೀತಿ; ಆಲಿ = ದೃಷ್ಟಿ.

೨. ಸೆಜ್ಜೆಯುಂಪುರಿಸಿ, ಶಿವಲಿಂಗ, ನೀನೆನ್ನ ಕರಫಲಕ್ಕೆ ಬರೆ, ಪ್ರಜ್ಞಲಿಸಿ ತೋಳತೊಳಗಿದೆ. ಬೆಳಗುತ್ತಿಹ ಕಾಂತಿಯಲಿ ಜಜ್ಜರಿಸಿ ತನುಮನ ದೃಷ್ಟಿ ನಟ್ಟಿ, ಲಿಂಗದಲ್ಲ ಒಜ್ಜರಿಸಿ ಸುರಿವ ಶಿವಸುಖರತಿ

ಯೋಳೋಲಾಡುತ್ತ, ಸಜ್ಜನ ಸಜ್ಜಕ್ಕಿ ರತಿಯೊಡನೆ ಕೂಡಿ ಯಾಡಿ,
ಲಜ್ಜೆಗೆಟ್ಟು ನಿಮ್ಮನೆರೆವೆ ಚನ್ನಮಲ್ಲಿಕಾರ್ಜುನನಾ.

ಸೆಜ್ಜೆ = ಹಾಸಿಗೆ; ಉಪ್ಪರಿಸು = ಮೇಲೆ ಇರು; ಪ್ರಜ್ಜಲಿಸು = ಶ್ರುತಾ
ಶಿಸು; ತೊಳಗು = ಹೊಳೆಯು; ಜಜ್ಜರಿಸು = ತುಣುಕು, ತುಣುಕಾಗು;
ಒಜ್ಜರ = ರುರಿ; ಒಜ್ಜರಿಸು = ನೀರಿನಂತೆ ಹೊರಬೀಳು

೩. ಗಟ್ಟಿದುಪ್ಪ ತಿಳಿದುಪ್ಪಕ್ಕೆ ಭೇದ ಉಂಟೆ? ದೀಪಕ್ಕೆ ದೀಪ್ತಿಗೆ
ಭೇದ ಉಂಟೇ ಅಯ್ಯ? ಆತ್ಮಕ್ಕೆ ಅಂಗಕ್ಕೆ ಭೇದ ಉಂಟೇ ಅಯ್ಯ?
ಎನ್ನಂಗವನು ಶ್ರೀ ಗುರು ಮಂತ್ರವ ಮಾಡಿ ತೋರಿದನಾಗಿ, ಸಾವ
ಯಕ್ಕೆ ನಿರವಯಕ್ಕೆ ಭಿನ್ನವಿಲ್ಲವಯ್ಯ? ಚನ್ನಮಲ್ಲಿಕಾರ್ಜುನ ದೇವರ
ಬೆರಿಸಿ ಮತಿಗೆಟ್ಟವಳ ಏನ ನುಡಿಸು ಸರಯ್ಯ ಪ್ರಭುವೇ.

ದೀಪ್ತಿ = ಶ್ರುತಾಶ

೪. ನಿನ್ನರಿಕೆಯ ನರಕವೇ ಮೋಕ್ಷ ನೋಡಯ್ಯ! ನಿನ್ನನರಿ
ಯದ ಮುಕ್ತಿಯೇ ನರಕ ಕಂಡಯ್ಯ! ನೀನೊಲ್ಲದ ಸುಖವೇ ದುಃಖ
ಕಂಡಯ್ಯ! ನೀನೊಲಿದ ದುಃಖವೇ ಪರಮ ಸುಖ ಕಂಡಯ್ಯ! ಚನ್ನ
ಮಲ್ಲಿಕಾರ್ಜುನಯ್ಯ ನೀ ಕಟ್ಟಿ ಕೆಡಪಿದ ಬಂಧನವೇ ನಿರ್ಬಂಧನವೆಂದಿ
ಪ್ಪೆನು.

ಅರಿಕೆ = ಅಜ್ಞಾನ; ನಿರ್ಬಂಧನ = ಸ್ವತಂತ್ರತೆ



ಶರಣಸ್ಥಲ.

ಲಿಂಗಜ್ಞಾನ.

೧. ಗಂಗೆಯೊಡನಾಡಿದ ಗಟ್ಟಿ ಬೆಟ್ಟಂಗಳು ಕೆಟ್ಟ ಕೇಡನೋಡಯ್ಯಾ! ಅಗ್ನಿಯೊಡನಾಡಿದ ಕಾಷ್ಠಂಗಳು ಕೆಟ್ಟ ಕೇಡನೋಡಯ್ಯಾ! ಜ್ಯೋತಿಯೊಡನಾಡಿದ ಕತ್ತಲೆ ಕೆಟ್ಟ ಕೇಡನೋಡಯ್ಯಾ! ಜ್ಞಾನಿಯೊಡನಾಡಿದ ಅಜ್ಞಾನ ಕೆಟ್ಟ ಕೇಡನೋಡಯ್ಯಾ! ಇಂತೀ ಪರಶಿವ ಮೂರ್ತಿ ಹರನೇ, ನಿಮ್ಮ ಜಂಗಮ ಲಿಂಗದೊಡನಾಡಿ ಎನ್ನ ಭವಾದಿ ಭವಂಗಳು ಕೆಟ್ಟ ಕೇಡನೋಡಾ ಚನ್ನಮಲ್ಲಿಕಾರ್ಜುನಾ!

೨. ಘನವ ಕಂಡೆ, ಅನುವ ಕಂಡೆ, ಆಯತವಕಂಡೆ, ಸ್ವಾಯತವ ಕಂಡೆ, ಸನ್ನಿಹಿತವ ಕಂಡೆ, ಅರಿವನರಿದು ಮರಹ ಮರೆದೆ. ಕುರುಹಿನ ಮೋಹದ ಮರವೆಯೆ ನೀಡಾಡಿದೆ. ಚನ್ನಮಲ್ಲಿಕಾರ್ಜುನಾ, ನಿಮ್ಮನರಿದು ಸೀಮಗೆಟ್ಟಿನು.

ಈಡಾಡು = ಒಗೆದುಬಿಡು.

೩. ಎಲ್ಲ ಎಲ್ಲವನರಿದು ಫಲವೇನಯ್ಯ, ತನ್ನ ತಾನರಿಯಬೇಕಲ್ಲದೆ? ತನ್ನಲ್ಲಿ ಅರಿವು ಸ್ವಯವಾಗಿರಲು, ಅನ್ಯರ ಕೇಳಲುಂಟೆ? ಚನ್ನಮಲ್ಲಿಕಾರ್ಜುನ ನೀ ಅರಿವಾಗಿ ಮುಂದುದೋರಿದ ಕಾರಣ, ನಿಮ್ಮಿಂದಲರಿದನಯ್ಯ ಪ್ರಭುವೇ.

೪. ಆಕಾರವಲ್ಲದ ನಿರಾಕಾರದ ಲಿಂಗವ ಕೈಯ್ಯಲ್ಲಿ ಹಿಡಿದು, ಕೊರಳಲ್ಲಿ ಕಟ್ಟಿದೆವೆಂದೆಂಬರು ನರಕಿ ಜೀವಿಗಳು. ಹರಿಬ್ರಹ್ಮರು ವೇದಶಾಸ್ತ್ರಂಗಳರಸಿ ಕಾಣದ ಲಿಂಗ, ಭಕ್ತಿಗೆ ಫಲ ಪದಂಗಳಲ್ಲದೆ ಲಿಂಗವಿಲ್ಲ. ಕರ್ಮಕ್ಕೆ ನರಕವಲ್ಲದೆ, ಲಿಂಗವಿಲ್ಲ. ವೈರಾಗ್ಯಕ್ಕೆ ಮುಕ್ತಿಯಲ್ಲದೆ, ಲಿಂಗವಿಲ್ಲ. ಜ್ಞಾನಕ್ಕೆ ಪರಿಭ್ರಮಣವಲ್ಲದೆ, ಲಿಂಗ

ವಿಲ್ಲ. ಇದು ಕಾರಣ ಅದ್ವೈತದಿಂದ ತನ್ನ ತಾನರಿದು ತಾನಾದರೆ ಚನ್ನಮಲ್ಲಿಕಾರ್ಜುನ ಲಿಂಗ ತಾನೆ ಬೇರಿಲ್ಲ.

ಪರಿಭ್ರಮಣ = ತಿರುಗಾಟ, ಗೊಂದಲ

೫. ಅರಿವು ಸಾಧ್ಯವಾಯಿತ್ತೆಂದು ಗುರುಲಿಂಗ ಜಂಗಮವ ಬಿಡಬಹುದೆ? ಸಂದು ಸಂಶಯವಳಿದು ಅಖಂಡ ಜ್ಞಾನವಾಯಿತ್ತೆಂದು ಪರಧನ ಪರಸ್ತ್ರೀಗಳುಪಬಹುದೆ? “ಯತ್ರ ಜೀವಸ್ತತ್ರ ಶಿವಃ” ಎಂಬ ಅಭಿನ್ನಜ್ಞಾನವಾಯಿತ್ತೆಂದು ಶುನಕ ಸೂಕರ ಕುಕ್ಕುಟ ಮಾರ್ಜಾಲಗಳ ಕೂಡಿ ಭುಂಜಿಸಬಹುದೆ? ಭಾವದಲ್ಲಿ ತನ್ನ ನಿಜದನೆಯ ನರಿವುತ್ತಿಹುದು. ಸುಜ್ಞಾನ ಸತ್ಕ್ರಿಯಾಸುನೀತಿ ಸುಮಾರ್ಗದಲ್ಲಿ ವರ್ತಿಸುವದು. ಹೀಗಲ್ಲದೆ ಜ್ಞಾನವಾಯಿತ್ತೆಂದು ತನ್ನ ಮನಕ್ಕೆ ಬಂದ ಹಾಗೆ ಮಿಾರಿ ನುಡಿದು ನಡೆದನಾದೊಡೆ ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೇ ಚನ್ನಮಲ್ಲಿಕಾರ್ಜುನಯ್ಯನು?

ಅಳುಪು = ತೊಂದರೆ ಕೊಡು; ಸೂಕರ = ಹಂದಿ; ಕುಕ್ಕುಟ =

ಕೋಳಿ; ಮಾರ್ಜಾಲ = ಬೆಕ್ಕು; ಶುನಕ, ಶ್ವಾನ = ನಾಯಿ

೬. ಕೆಂಡದ ಶವದಂತೆ, ಸೂತ್ರ ತಪ್ಪಿದ ಬೊಂಬೆಯಂತೆ, ಜಲವರತ ತಟಾಕದಂತೆ, ಬಿಂದನುಲಿಯಂತೆ, ಮತ್ತೆ ಹಿಂದಣ ಹಂಗುಂಟೆ, ಅಣ್ಣ ಚನ್ನಮಲ್ಲಿಕಾರ್ಜುನನೇ ಆಶ್ರಯವಾದವಳಿಗೆ?

ಅರತ = ಒಣಗಿದ; ತಟಾಕ = ಕೆರೆ.

೭. ಅಂಗದ ಭಂಗವ ಲಿಂಗ ಸುಖದಿಂದ ಗೆಲಿದೆ. ಮನದ ಭಂಗವ ಅರಿವಿನ ಮುಖದಲ್ಲಿ ಗೆಲಿದೆ. ಜೀವನ ಭಂಗವ ಶಿವಾನು ಭಾವದಿಂದ ಗೆಲಿದೆ. ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ. ಜನ್ಮನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯ. ಚನ್ನಮಲ್ಲಿಕಾರ್ಜುನ ಕಾಮನ ಕೊಂದು ಮನಸಿಜನಾಗುಳುಹಿದರೆ ಮನಸಿಜನ ತಲೆಯ ಬರಹ ತೊಡೆದನು.

ಶರಣನು ನಿರ್ಲೇಪನು.

೧. ಲೋಕವಿಡಿದು ಲೋಕವ ಹಿಂಗಿದಂತಿಪ್ಪೆನು. ಆಕಾರವಿಡಿದು ಸಾಕಾರಸಹಿತ ನಡೆವೆನು. ಹೊರಗೆ ಬಳಸಿ ಒಳಗೆ ಮರೆದಂತಿಪ್ಪೆನು. ಬೆಂದನುಲಿಯಂತೆ ಹುರಿಗುಂದದತಿಪ್ಪೆನು. ಎನ್ನದೇವ ಚನ್ನ ಮಲ್ಲಿಕಾರ್ಜುನಯ್ಯಾ ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆನು.

ಬಳಸು = ವ್ಯವಹರಿಸು

೨. ಪುರುಷನ ಮುಂದೆ ಮಾಯೆ ಸ್ತ್ರೀ ಎಂಬ ಅಭಿಮಾನವಾಗಿ ಕಾಡಿಹುದು. ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿಹುದು. ಲೋಕವೆಂಬ ಮಾಯೆಗೆ ಶಿವಶರಣರ ಚರಿತ್ರ ಮರುಳಾಗಿ ತೋರಿಹುದು. ಚನ್ನ ಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯೂ ಇಲ್ಲ, ಮರಹೂ ಇಲ್ಲ, ಅಭಿಮಾನವೂ ಇಲ್ಲ.

೩. ಹಣ್ಣು ಮೆದ್ದ ಬಳಕ ಆ ಮರವನಾರು ತರಿದರೇನು? ಹೆಣ್ಣು ಬಿಟ್ಟು ಬಳಕ ಆಕೆಯನಾರು ಕೂಡಿಕೊಂಡರೇನು? ಮಣ್ಣು ಬಿಟ್ಟು ಬಳಕ ಆಕೆಯ್ಯೆಯನಾರುತ್ತರೇನು? ಚನ್ನಮಲ್ಲಿಕಾರ್ಜುನನರಿದ ಬಳಕ ಆ ಕಾಯವ ನಾಯಿತಿಂದರೇನು? ನೀರಕುಡಿದರೇನು?

ಕೆಯ್ಯೆ = ಹೊಲ; ಉತ್ತು = ತಿಕ್ಕು. ರೆಂಟೀಹೊಡೆ.

ಶರಣರು ಪವಿತ್ರರು.

೧. ಲಿಂಗದಿಂದುದಿಸಿ, ಅಂಗವಿಡಿಡಿಪ್ಪು ಸುರಾತನರ ಇಂಗಿತವನೇನೆಂದು ಬಿಸೆಗೊಂಬಿರಯ್ಯಾ? ಅವರ ನಡೆಯೇ ಆಗಮ, ಅವರ ನುಡಿಯೇ ವೇದ, ಅವರ ಲೋಕದ ಮಾನವರೆಂದೆನ್ನಬಹುದೆ? ಅದಿಂತೆಂದೊಡೆ ||ಶ್ಲೋ|| ವೃಕವ್ವಿಧವಂತಿ ಬೀಜಾನಿ ತದ್ವ್ಯಕ್ತೋಲೀಯತೆ

ಪುನಃ | ರುದ್ರಲೋಕಂ ಪರಿತ್ಯಕ್ತ್ವಾ ಶಿವಲೋಕೇ ಭವಿಷ್ಯತಿ || ಎಂದು ದಾಗಿ ಅಂಕೋಲೆಯ ಬೀಜದಿಂದಾಯಿತ್ತು ನೃಕ್ಷವು. ಆ ನೃಕ್ಷವು ಮರುಳಿ ಬೀಜದೊಳಡಗಿತ್ತು. ಆ ಪ್ರಕಾರದಿಂ ಲಿಂಗದೊಳಗಿದ್ದ ಪುರಾತನರು ಉದ್ಭವಿಸಿದರು. ಮರಳಿ ಆ ಪುರಾತನರು ಆ ಲಿಂಗದೊಳಗೆ ಬೆರಿಸಿದರು ನೋಡಿರಯ್ಯಾ. ಇಂತಪ್ಪ ಪುರಾತನರಿಗೆ ನಾನು ಶರಣೆಂದು ಹುಟ್ಟಿಗೆ ಟ್ಟಿನಯ್ಯಾ ಚನ್ನಮಲ್ಲಿಕಾರ್ಜುನಾ.

ಬೆಸೆಗೊಳ್ಳು = ಕೇಳು

೨. ಜಂಗಮವೆನ್ನು ಪ್ರಾಣ, ಜಂಗಮವೆನ್ನು ಜೀವ, ಜಂಗಮವೆನ್ನು ನಿಧಿ ನಿಧಾನ, ಜಂಗಮವೆನ್ನು ಪುಣ್ಯದ ಫಲ, ಜಂಗಮವೆನ್ನು ಹರುಷದ ಮೇರೆ ಚನ್ನಮಲ್ಲಿಕಾರ್ಜುನಾ ಜಂಗಮದ ತಿಂಥಿಣಿಯಲ್ಲಿ ಓಲಾಡುವೆ.

ತಿಂಥಿಣಿ = ಗುಂಪು

೩. ಲಿಂಗವನು ಪುರಾತನರನು ಆನ್ಯರ ಮನೆಗೆ ಹೋಗಿ ಹೋಗುಳುವರು, ತಮ್ಮದೊಂದುದರ ಕಾರಣ. ಲಿಂಗವು ಪುರಾತನರು ಅಲ್ಲಿಗೆ ಬರಬಲ್ಲರೇ? ಆನ್ಯವನೆ ಮರೆದು ನಿಮ್ಮ ನೆನವರ ಎನಗೊಮ್ಮೆ ತೋರಾ ಚನ್ನಮಲ್ಲಿಕಾರ್ಜುನಾ.

೪. ಶಿವಗಣಂಗಳ ಮನೆಯಂಗಳ ವಾರಣಾಸಿಯೆಂಬುದು ಹುಸಿಯೆ? ಪುರಾತರ ಮನೆಯ ಅಂಗಳದಲ್ಲಿ ಅಷ್ಟಾವಷ್ಟಿ ತೀರ್ಥಂಗಳು ನೆಲಸಿಪ್ಪವಾಗಿ. ಅದೆಂತೆಂದೊಡೆ, ಸಾಕ್ಷಿ || ಶ್ಲೋ || “ಕೇದಾರಸ್ಯೋದಕಂ ಪೀತ್ವಾನಾರಣಾಸ್ಯಾಂವೃತಿರ್ಧೃವಂ | ಶ್ರೀಶೈಲ ಶಿಖರಂ ದೃಷ್ಟ್ವಾಪುನರ್ಜನ್ಮನ ವಿದ್ಯತೆ” ಎಂಬ ಶಬ್ದವಧಿಕವು. ಸುತ್ತಿ ಬರಲು ಶ್ರೀಶೈಲ, ಕೆಲಬಲದಲ್ಲಿ ಕೇದಾರ, ಅಲ್ಲಿಂದ ಹೊರಗೆ ವಾರಣಾಸಿ. ವಿರಕ್ತಿ ಬೀಡಾಗಿ ಭಕ್ತಿ ಮೊಳೆಯಾಗಿ, ಎನ್ನು ದೇವ ಚನ್ನಮಲ್ಲಿಕಾರ್ಜುನಾ, ನಿಮ್ಮ ಭಕ್ತರ ಮನೆಯಂಗಳ ಪ್ರಯಾಗದಿಂದಧಿಕ ನೋಡಾ.

ಬೀಡು = ಮನೆ; ಮೊಳೆ = ಸಣ್ಣ ಸಸಿ; ಅಂಗಳ = ಅಂಗಳ.

೫. ಅಯ್ಯ ನಿಮ್ಮ ಮಹಂತರ ಕೂಡಿದ ಸುಖವನುಪಮೆಗೆ ತರ
ಬಾರದಯ್ಯ ಅಯ್ಯ ನಿಮ್ಮ ಮಹಂತರ ಕೂಡಿ ಅಗಲುವ ಧಾವತಿಯಿಂದ
ಸಾವುದೇ ಕರಲೇಸಯ್ಯ. ಚನ್ನಮಲ್ಲಿಕಾರ್ಜುನಯ್ಯ, ನಿಮ್ಮ ನಿಜವನ
ರಿದ ಮಹಾಮಹಿಮರನಗಲಿ ನಿಲ್ಲಲಾರೆನಯ್ಯ.

ಧಾವತಿ = ಶ್ರಮ; ಕರ = ಬಹಳ.

ಐಕ್ಯಸ್ಥಲ.

೧. ಲಿಂಗವೆನ್ನೆ, ಲಿಂಗೈಕ್ಯವೆನ್ನೆ, ಸಂಗವೆನ್ನೆ, ಸಮರಸವೆನ್ನೆ, ಆಯಿತ್ತೆನ್ನೆ, ಆಗದೆನ್ನೆ, ನೀನೆನ್ನೆ, ನಾನೆನ್ನೆ, ಚನ್ನಮಲ್ಲಿಕಾರ್ಜುನನಲ್ಲಿ ಲಿಂಗೈಕ್ಯವಾದ ಬಳಿಕ ಏನೂ ಎನ್ನೆ.

೨. ಕ್ರಿಯೆಗಳು ಮುಟ್ಟಲರಿಯವು. ನಿಮ್ಮನೆಂತು ಪೂಜಿಸುವೆ? ನಾದಬಿಂದುಗಳು ಮುಟ್ಟಲರಿಯವು. ನಿಮ್ಮನೆಂತು ಹಾಡುವೆ? ಕಾಯ ಮುಟ್ಟುವಡಿ, ಕಾಣಬಾರದ ಘನವು. ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆ? ಚನ್ನಮಲ್ಲಿಕಾರ್ಜುನಯ್ಯ ನಿಮ್ಮ ನೋಡಿನೋಡಿ ಸೈವೆರಗಾಗುತ್ತೀವೆನು.

ಸೈವೆರಗಾಗು = ಅಶ್ಚರ್ಯಪಡು

೩. ಅಂಗಸಂಗದಲ್ಲಿ ಲಿಂಗಸಂಗಿಯಾದೆ. ಲಿಂಗಸಂಗದಲ್ಲಿ ಅಂಗಸಂಗಿಯಾದೆ. ಉಭಯ ಸಂಗವನು ಅರಿಯದೆ ಪರಿಣಾಮಿಯಾದೆನು. ನುಡಿಯ ಗಡಣವ ಮರೆದು ತೆರಹಿಲ್ಲದಿದ್ದರೇನು? ಎನ್ನದೇವ, ಚನ್ನಮಲ್ಲಿಕಾರ್ಜುನದೇವರ ಬೆರಸಿದ ಬಳಿಕ ಎನ್ನ ನಾನು ಏನೆಂದು ಅರಿಯೆನಯ್ಯ.

ಗಡಣ = ಸಮೂಹ

೪. ಸತ್ತಹೆಣ ಕೂಗಿದುದುಂಟು. ಬಯಚಿಟ್ಟು ಬಯಕೆ ಕರೆದು ದುಂಟು. ಹೆಪ್ಪಿಟ್ಟು ಹಾಲು ಗಟ್ಟಿಕೊಂಡು ಸಿಹಿಯಾದುದುಂಟು. ಇದನಿಶ್ಚೈಸಿ ನೋಡಿ ಚನ್ನಮಲ್ಲಿಕಾರ್ಜುನದೇವರಲ್ಲಿ.

ಬಯಚಿಡು = ಮುಚ್ಚಿಡು

೫. ಮರೆದೊರಗಿ, ಕನಸಕಂಡು ಹೇಳುವಲ್ಲಿ ಸತ್ತ ಹೆಣ ಎದ್ದಿತ್ತು. ತನ್ನ ಋಣ ನಿಧಾನ ಎದ್ದು ಕರೆದಿತ್ತು. ಹೆಪ್ಪಿಟ್ಟು ಹಾಲು ಗಟ್ಟಿ ತುಪ್ಪವಾಗಿ ಸಿಹಿಯಾಯಿತ್ತು. ಇದಕ್ಕೆ ತಪ್ಪು ಸಾಧಿಸಲೇಕೆ ಚನ್ನಮಲ್ಲಿಕಾರ್ಜುನದೇವರ ದೇವನಣ್ಣಗಳಿರಾ?

೬. ಅಂಗದೊಳಗೆ ಅಂಗವಾಗಿ ಅಂಗಲಿಂಗೈಕ್ಯವ ಮಾಡಿದೊಡೆ, ಮನದೊಳಗೆ ಮನವಾಗಿ ಮನಲಿಂಗೈಕ್ಯವ ಮಾಡಿದೊಡೆ, ಭಾವದೊಳಗೆ ಭಾವವಾಗಿ, ಭಾವಲಿಂಗೈಕ್ಯವ ಮಾಡಿದೊಡೆ, ಅಂವಿನೊಳಗೆ ಅರಿವಾಗಿ ಅರಿವ ಲಿಂಗೈಕ್ಯವ ಮಾಡಿದೆ. ಕ್ರಿಯೆಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ, ನಿಷ್ಪತ್ತಿ ಲಿಂಗೈಕ್ಯವಾದೆ. ನಾನೆಂಬುದ ನಿಲಿಸಿ ನೀನೆಂಬುದ ಕೆಡಿಸಿ, ಉಭಯ ಲಿಂಗೈಕ್ಯವ ಮಾಡಿದೆ. ಚನ್ನ ಮಲ್ಲಿಕಾರ್ಜುನನೊಳಗೆ ನಾನಳಿದೆನಾಗಿ ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು ಕಾಣಾ ಸಂಗನಬಸವಣ್ಣ.

ಆತೀತನಾಗು = ಮೀರು; ನಿಷ್ಪತ್ತಿ = ತಿಳಿದುಕೊಳ್ಳುವದು; ಜ್ಞಾನ.

೭. ಅಕ್ಕಕೇಳಕ್ಕ ಆನೊಂದು ಕನಸ ಕಂಡೆ. ಚಿಕ್ಕಚಿಕ್ಕ ಜೆಡೆಸುಲಿ ಪಲ್ಲಗರುವನು ಬಂದೆನ್ನ ನೆರೆವನು ನೋಡವ್ವಾ! ಆತನ ನಸ್ತಿಕೊಂಡು ತಳವೆಳಗಾದೆನೆಲಗೆ. ಚನ್ನಮಲ್ಲಿಕಾರ್ಜುನನ ಕೂಡಿ ಕಣ್ಣುಚ್ಚಿ ತೆರೆದು ತಳವೆಳಗಾದೆನೆಲಗೆ.

ಗರುವ = ಶ್ರೇಷ್ಠಮನುಷ್ಯ; ನೆರೆ = ಕೂಡು; ತಳವೆಳಗಾಗು = ಜಿರಗಾಗು.

೮. ಹಗಲಿನ ಕೂಟಕ್ಕೆ ಹೋರಿ ಜೆಂಡಾದೆ. ಇರುಳಿನ ಕೂಟ ದಲ್ಲಿ ಇಂಬರಿದು ಹತ್ತಿದೆ. ಕನಸಿನಲ್ಲಿ ಮನಸಂಗವಾಗಿ, ಮನಸ್ಸಿನಲ್ಲಿ ಮೈಮರೆದು ಸಂಗವಾಗಿದೆ. ಚನ್ನಮಲ್ಲಿಕಾರ್ಜುನನ ಕೂಡಿ ಕಣ್ಣೆರೆದೆನು.

೯. ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ, ಐವರು ಮಕ್ಕಳು ಜನಿಸಿದರೆಂತೆಂಬೆ. ಒಬ್ಬ ಭಾವದರೂಪ, ಒಬ್ಬ ಪ್ರಾಣದ ರೂಪ, ಒಬ್ಬ ನೈಮುಖನಾಗಿ ವಿಶ್ವಕ್ಕೆ ಕಾಯರೂಪಾದ. ಇಬ್ಬರು ಉತ್ಪತ್ತಿ ಸ್ಥಿತಿಗೆ ಕಾರಣರಾದರು. ಐವೊಗನರಮನೆ ಸುಖವಿಲ್ಲೆಂದ ರಿದೆನಾಗಿ, ಇನ್ನು ಕೈಲಾಸವನು ಹೋಗೆ ಹೋಗೆ. ಮರ್ತ್ಯಕ್ಕೆ ಅಡಿ ಇಡೆನು. ಚನ್ನಮಲ್ಲಿಕಾರ್ಜುನದೇವ ನೀನೆ ಸಾಕ್ಷಿ.

೧೦. ನಾಳೆ ಮರೆಯ ನೂಲ ಸಡಿಲಿ, ನಾಚುವರು ನೋಡಾ.
 ಗಂಡು ಹೆಣ್ಣೆಂಬ ಜಾತಿ, ಪ್ರಾಣದೊಡೆಯ ಜಗದೊಳಗೆ ಮುಳು
 ಗುತ್ತ ತೆರಹಿಲ್ಲದಿರಲು, ದೇವರ ಮುಂವೆ ನಾಚಲೆಡೆಯುಂಟೆ? ಚನ್ನ
 ಮಲ್ಲಿಕಾರ್ಜುನಂಗೆ ಜಗವೆಲ್ಲ. ಕಣ್ಣಾಗಿ ನೋಡುತ್ತಿರಲು ಮಚ್ಚಿ
 ಮರಿಸುವುದು ಹೇಳಯ್ಯಾ?

೧೧. ಮನವೆಲ್ಲ ಕಲ್ಪತರು, ಗಿಡವೆಲ್ಲ ಮರುಜೀವಣೆ, ಶಿಲೆ
 ಗಳೆಲ್ಲ ಪರುಷ, ನೆಲವೆಲ್ಲ ಆವಿಮುಕ್ತ ಘೇತ್ರ. ಜಲವೆಲ್ಲ ನಿರ್ಜರಾ
 ಪೃತ, ವೃಗವೆಲ್ಲ ಪರುಷ ವೃಗ, ಎಡಹುವ ಹರಳುಗಳೆಲ್ಲ ಚಿಂತಾ
 ಮಣೆ, ಚನ್ನಮಲ್ಲಿಕಾರ್ಜುನಯ್ಯನ ಮಚ್ಚಿನ ಗಿರಿಯ ಸುತ್ತಿ ನೋ
 ಡುತ್ತ ಬಂದು, ಕದಳಿಯ ಬನವ ಕಂಡೆ ನಾನು.

ಮರುಜೀವಣೆ = ಸಂಜೀವನಿ; ಜೀರು; ನಿರ್ಜರ = ದೇವತೆ.

೧೨. ಕದಳಿಯೆಂಬ ದು ತನು, ಕದಳಿ ಎಂಬುದು ಮನ,
 ಕದಳಿ ಎಂಬುದು ವಿಷಯಂಗಳು, ಕದಳಿ ಎಂಬುದು ಭವರೋಗ
 ದರಣ್ಯ. ಕದಳಿ ಎಂಬುದ ಗೆದ್ದು ಸಲೆ ಬದುಕಿ ಬಂದು, ಕದ
 ಳಿಯ ಬನದಲ್ಲಿ ಭವಹರನ ಕಂಡೆನು. ಭವಗೆಟ್ಟ ಮಗಳೆಂದು
 ಕರುಣದಿಂ ತೆಗೆದು ಬಿಗಿದಪ್ಪಿದರೆ, ಚನ್ನಮಲ್ಲಿಕಾರ್ಜುನನ ಹೃದಯ
 ಕಮಲದಲ್ಲಿ ಅಡಗಿದೆನು.

ಕದಳಿ = ಅರಣ್ಯ ಮಧ್ಯ.

೧೩. ಹೊಳೆವ ಕೆಂಜೆಡಿಗಳ, ಮಣೆ ಮಕುಟ, ಒಪ್ಪುವ
 ಸುಲಿಪಲ್ಲ, ನಗೆ ಮೊಗದ ಕಂಗಳ, ಕಾಂತಿಯಿಂ ಈ ರೇಳು ಭುವ
 ನಮಂ ಬೆಳಗುವ ದಿವ್ಯ ಸ್ವರೂಪನ ಕಂಡೆ ನಾನು. ಕಂಡೆನ್ನ
 ಕಂಗಳ ಬರ ಹಿಂಗಿತ್ತೆಂದು. ಗಂಡ ಗಂಡರೆಲ್ಲ ಹೆಂಡ ಹೆಂಡರಾಗಿ,
 ಆಳುವ ಗರುವನ ಕಂಡೆ ನಾನು. ಜಗದಾದಿ ಶಕ್ತಿಯೊಳು ಬೆರಿಸಿ
 ಯೊಡನಾಡುವ ಪರಮ ಗುರು ಚನ್ನಮಲ್ಲಿಕಾರ್ಜುನನ ನಿಲವ ಕಂಡು
 ಬದುಕಿದೆನು.

ಮಕುಟ = ಕಿರೀಟ, ಈರೇಳು = ಸದಿನಾಲ್ಕು

